

Kerala Gazette No. 27 dated 4th July 2017.

**PART I**

**Section iii**



**ಕೇರಳ ಸರ್ಕಾರ**

**ಕಾನೂನು (ಶಾಸನ ರಚನೆ-ಎ) ಇಲಾಖೆ**

**ಅಧಿಸೂಚನೆ**

ನಂ. 2500/ಲೆ. 2/2014/ಕಾನೂನು.

ತಿರುವನಂತಪುರಂ,

2014 ಜುಲೈ 23,  
1189 ಕರ್ಕಾಟಕ 7/  
1936 ಶ್ರಾವಣ 1.

ಕೇರಳ ರಾಜ್ಯ ವಿಧಾನಸಭೆಯ ಈ ಕೆಳಗಿನ ಅಧಿನಿಯಮವನ್ನು ಸಾರ್ವಜನಿಕರ ತಿಳುವಳಿಕೆಗಾಗಿ ಈ ಮೂಲಕ ಪ್ರಕಟಿಸಲಾಗುವುದು. ವಿಧಾನಸಭೆ ಮಂಜೂರುಮಾಡಿದಂತಹ ಮಸೂದೆಗೆ 2014 ಜುಲೈ 23ನೇ ದಿನಾಂಕ ರಾಜ್ಯಪಾಲರ ಅನುಮತಿ ಲಭಿಸಿತು.

ರಾಜ್ಯಪಾಲರ ಆಜ್ಞಾಪ್ರಕಾರ,

**ಸಿ. ರಮಣಿ,**

ಕಾನೂನು ಖಾತೆ ವಿಶೇಷ ಕಾರ್ಯದರ್ಶಿ.

## 2014ರ 29ನೇ ಅಧಿನಿಯಮ

## 2014ರ ಕೇರಳ ಹಣಕಾಸು ಅಧಿನಿಯಮ

2014-2015ನೇ ಆರ್ಥಿಕ ವರ್ಷಕ್ಕಿರುವ ಕೇರಳ ಸರ್ಕಾರದ ಕೆಲವು ಹಣಕಾಸು ನಿರ್ದೇಶನಗಳಿಗೆ ಪ್ರಾಬಲ್ಯ ನೀಡುವುದಕ್ಕಿರುವ

ಒಂದು

ಅಧಿನಿಯಮ

ಪೀಠಿಕೆ.—2014-2015ನೇ ಆರ್ಥಿಕ ವರ್ಷಕ್ಕಿರುವ ಕೇರಳ ಸರ್ಕಾರದ ಕೆಲವು ಹಣಕಾಸು ನಿರ್ದೇಶನಗಳಿಗೆ ಪ್ರಾಬಲ್ಯ ನೀಡುವುದು ಯುಕ್ತವಾಗಿರುವುದರಿಂದಲೂ;

ಭಾರತ ಗಣರಾಜ್ಯದ ಅರುವತ್ತೆದನೇ ವರ್ಷದಲ್ಲಿ ಈ ಕೆಳಗಿನಂತೆ ಅಧಿನಿಯಮ ಮಾಡಲಾಗುವುದು:—

1. ಸಣ್ಣ ಹೆಸರು ಮತ್ತು ಪ್ರಾರಂಭ.—(1) ಈ ಅಧಿನಿಯಮವನ್ನು, 2014ರ ಕೇರಳ ಹಣಕಾಸು ಅಧಿನಿಯಮವೆಂದು ಕರೆಯಬಹುದು.

(2) ಈ ಅಧಿನಿಯಮದಲ್ಲಿ ಅನ್ಯಥಾ ವ್ಯಕ್ತವಾಗಿ ಉಪಬಂಧಿಸಿದಂತೆ ಹೊರತು,—

(i) 10ನೇ ವಿಭಾಗದ (10)ನೇ ಉಪ-ವಿಭಾಗ, 10ನೇ ವಿಭಾಗದ (17)ನೇ ಉಪ-ವಿಭಾಗದ (ಎ) ಖಂಡ, (iv)ನೇ ಉಪ-ಖಂಡ ಹಾಗೂ (ಸಿ) ಖಂಡ ಹಾಗೂ (ix)ನೇ ಉಪ-ಖಂಡವು 2005 ಏಪ್ರಿಲ್ 1ನೇ ದಿನಾಂಕದಂದು ಪ್ರಾಬಲ್ಯಕ್ಕೆ ಬಂದಿರುವುದಾಗಿ ಭಾವಿಸತಕ್ಕದ್ದು;

(ii) 7ನೇ ವಿಭಾಗದ (1)ನೇ ಉಪ-ವಿಭಾಗದ (ಬಿ) ಖಂಡವು 2007 ಏಪ್ರಿಲ್ 1ನೇ ದಿನಾಂಕದಂದು ಪ್ರಾಬಲ್ಯಕ್ಕೆ ಬಂದಿರುವುದಾಗಿ ಭಾವಿಸತಕ್ಕದ್ದು;

(iii) 10ನೇ ವಿಭಾಗದ (17)ನೇ ಉಪ-ವಿಭಾಗದ (ಸಿ) ಖಂಡ ಹಾಗೂ (iv)ನೇ ಉಪ-ಖಂಡವು 2009 ನವೆಂಬರ್ 13ನೇ ದಿನಾಂಕದಂದು ಪ್ರಾಬಲ್ಯಕ್ಕೆ ಬಂದಿರುವುದಾಗಿ ಭಾವಿಸತಕ್ಕದ್ದು;

(iv) 10ನೇ ವಿಭಾಗದ (5)ನೇ ಉಪ-ವಿಭಾಗದ (ಇ) ಖಂಡವು 2013 ಏಪ್ರಿಲ್ 1ನೇ ದಿನಾಂಕದಂದು ಪ್ರಾಬಲ್ಯಕ್ಕೆ ಬಂದಿರುವುದಾಗಿ ಭಾವಿಸತಕ್ಕದ್ದು;

(v) 5ನೇ ವಿಭಾಗದ (2)ನೇ ಉಪ-ವಿಭಾಗ ಹಾಗೂ 10ನೇ ವಿಭಾಗದ (17)ನೇ ಉಪ-ವಿಭಾಗದ (ಸಿ) ಖಂಡ ಹಾಗೂ (X) ಉಪ-ಖಂಡವು 2014 ಜನವರಿ 1ನೇ ದಿನಾಂಕದಂದು ಪ್ರಾಬಲ್ಯಕ್ಕೆ ಬಂದಿರುವುದಾಗಿ ಭಾವಿಸತಕ್ಕದ್ದು;

(vi) 2ರಿಂದ 4ರ ವರೆಗಿನ ವಿಭಾಗಗಳು, 5ನೇ ವಿಭಾಗದ (1), (3) ಹಾಗೂ (4)ನೇ ಉಪ-ವಿಭಾಗಗಳು, 6ನೇ ವಿಭಾಗ, 7ನೇ ವಿಭಾಗದ (1)ನೇ ಉಪ-ವಿಭಾಗದ (ಎ) ಖಂಡ ಹಾಗೂ (2)ರಿಂದ (7)ರ ವರೆಗಿನ ಉಪ-ವಿಭಾಗಗಳು, 8 ಹಾಗೂ 9ನೇ ವಿಭಾಗಗಳು, 10ನೇ ವಿಭಾಗದ (1)ರಿಂದ (4)ರ ವರೆಗಿನ ಉಪ-ವಿಭಾಗಗಳು, (5)ನೇ ಉಪ-ವಿಭಾಗದ (ಎ) ಯಿಂದ (ಡಿ) ವರೆಗಿನ ಖಂಡಗಳು, (6)ರಿಂದ (9)ರ ವರೆಗಿನ ಉಪ-ವಿಭಾಗಗಳು, (11)ರಿಂದ (16)ರ ವರೆಗಿನ ಉಪ-ವಿಭಾಗಗಳು, (17)ನೇ ಉಪ-ವಿಭಾಗದ (ಎ) ಖಂಡದ (i) ರಿಂದ (iii)ರ ವರೆಗಿನ ಉಪ-ಖಂಡಗಳು, (v) ಹಾಗೂ (vi) ಉಪಖಂಡಗಳು, (ಬಿ) ಖಂಡದ (i) ರಿಂದ (iii)ರ ವರೆಗಿನ ಉಪ-ಖಂಡಗಳು, (ಸಿ) ಖಂಡದ (i) ರಿಂದ (iii)ರ ವರೆಗಿನ ಉಪಖಂಡಗಳು, (v)ರಿಂದ (viii) ವರೆಗಿನ ಉಪಖಂಡಗಳು, (ಡಿ) ಖಂಡ ಹಾಗೂ 11ನೇ ವಿಭಾಗವು 2014 ಏಪ್ರಿಲ್ 1ನೇ ದಿನಾಂಕ ಪ್ರಾಬಲ್ಯಕ್ಕೆ ಬಂದಿರುವುದಾಗಿ ಭಾವಿಸತಕ್ಕದ್ದು;

(vii) ಈ ಅಧಿನಿಯಮದ ಉಳಿದ ನಿಬಂಧನೆಗಳು ಕೂಡಲೇ ಪ್ರಾಬಲ್ಯಕ್ಕೆ ಬರುವುದಾಗಿದೆ.

2. 1955ರ XII ನೇ ಅಧಿನಿಯಮದ ತಿದ್ದುಪಡಿ.—1955ರ, ತಿರುವಾಂಕೂರು-ಕೊಚ್ಚಿ ಸಾಹಿತ್ಯ, ವೈಜ್ಞಾನಿಕ ಹಾಗೂ ಧಾರ್ಮಿಕ ಸಂಘಗಳ ನೋಂದಣಿ ಅಧಿನಿಯಮದಲ್ಲಿ (1955ರ XII),—

(1) 6ನೇ ವಿಭಾಗದ (4)ನೇ ಉಪ-ವಿಭಾಗದಲ್ಲಿ, “ಆವರ್ತನೆಯು ಮುಂದುವರೆಯುತ್ತಿರುವ ಪ್ರತಿಯೊಂದು ದಿವಸಕ್ಕೂ ಐವತ್ತು ರೂಪಾಯಿ” ಎಂಬ ಪದಗಳ ಬದಲು ಪರಮಾವಧಿ “ಐವತ್ತು ರೂಪಾಯಿಗೆ ವಿಧೇಯವಾಗಿ ಆವರ್ತನೆಯು ಮುಂದುವರೆಯುತ್ತಿರುವ ಪ್ರತಿಯೊಂದು ದಿವಸಕ್ಕೂ ಹತ್ತು ರೂಪಾಯಿ” ಎಂಬ ಪದಗಳನ್ನು ಸೇರಿಸತಕ್ಕದ್ದು;

(2) 7ನೇ ವಿಭಾಗದ (5)ನೇ ಉಪ-ವಿಭಾಗದಲ್ಲಿ, “ಒಂದು ಸಾವಿರ ರೂಪಾಯಿಗಿಂತ ಮೀರದ” ಎಂಬ ಪದಗಳ ಬದಲು ಪರಮಾವಧಿ “ಇನ್ನೂರು ರೂಪಾಯಿಗೆ ವಿಧೇಯವಾಗಿ, ಲೋಪವು ಮುಂದುವರೆಯುವ ಪ್ರತಿಯೊಂದು ದಿವಸಕ್ಕೂ ಇಪ್ಪತ್ತು ರೂಪಾಯಿ” ಎಂಬ ಪದಗಳನ್ನು ಸೇರಿಸತಕ್ಕದ್ದು;

(3) 12ನೇ ವಿಭಾಗದ (2)ನೇ ಉಪ-ವಿಭಾಗದಲ್ಲಿ, “ಒಂದು ಸಾವಿರ ರೂಪಾಯಿಗಿಂತ ಮೀರದ” ಎಂಬ ಪದಗಳ ಬದಲು “ಪರಮಾವಧಿ ಇನ್ನೂರು ರೂಪಾಯಿಗೆ ವಿಧೇಯವಾಗಿ, ಲೋಪವು ಮುಂದುವರೆಯುವ ಪ್ರತಿಯೊಂದು ದಿವಸಕ್ಕೂ ಇಪ್ಪತ್ತು ರೂಪಾಯಿ” ಎಂಬ ಪದಗಳನ್ನು ಸೇರಿಸತಕ್ಕದ್ದು;

(4) 13ನೇ ವಿಭಾಗದ (5)ನೇ ಉಪ-ವಿಭಾಗದಲ್ಲಿ, “ಒಂದು ಸಾವಿರ ರೂಪಾಯಿಗಿಂತ ಮೀರದ” ಎಂಬ ಪದಗಳ ಬದಲು ಪರಮಾವಧಿ “ಇನ್ನೂರು ರೂಪಾಯಿಗೆ ವಿಧೇಯವಾಗಿ, ಆವರ್ತನೆಯು ಮುಂದುವರೆಯುವ ಪ್ರತಿಯೊಂದು ದಿವಸಕ್ಕೂ ಇಪ್ಪತ್ತು ರೂಪಾಯಿ” ಎಂಬ ಪದಗಳನ್ನು ಸೇರಿಸತಕ್ಕದ್ದು;

(5) 15ನೇ ವಿಭಾಗದ (2)ನೇ ಉಪ-ವಿಭಾಗದಲ್ಲಿ, “ಲೋಪ ಮುಂದುವರೆಯುವ ಪ್ರತಿಯೊಂದು ದಿವಸಕ್ಕೂ ನೂರು ರೂಪಾಯಿ” ಎಂಬ ಪದಗಳ ಬದಲು ಪರಮಾವಧಿ “ಇನ್ನೂರು ರೂಪಾಯಿಗೆ ವಿಧೇಯವಾಗಿ, ಲೋಪ ಮುಂದುವರೆಯುವ ಪ್ರತಿಯೊಂದು ದಿವಸಕ್ಕೂ ಇಪ್ಪತ್ತು ರೂಪಾಯಿ” ಎಂಬ ಪದಗಳನ್ನು ಸೇರಿಸತಕ್ಕದ್ದು;

(6) 22ನೇ ವಿಭಾಗದ (3)ನೇ ಉಪ-ವಿಭಾಗದಲ್ಲಿ, “ಲೋಪ ಮುಂದುವರೆಯುವ ಪ್ರತಿಯೊಂದು ದಿವಸಕ್ಕೂ ನೂರು ರೂಪಾಯಿ” ಎಂಬ ಪದಗಳ ಬದಲು ಪರಮಾವಧಿ “ಇನ್ನೂರು ರೂಪಾಯಿಗೆ ವಿಧೇಯವಾಗಿ, ಲೋಪ ಮುಂದುವರೆಯುವ ಪ್ರತಿಯೊಂದು ದಿವಸಕ್ಕೂ ಇಪ್ಪತ್ತು ರೂಪಾಯಿ” ಎಂಬ ಪದಗಳನ್ನು ಸೇರಿಸತಕ್ಕದ್ದು.

3. 1959ರ 17ನೇ ಅಧಿನಿಯಮದ ತಿದ್ದುಪಡಿ.—1959ರ ಕೇರಳ ಸ್ಟ್ಯಾಂಪ್ ಅಧಿನಿಯಮ (1959ರ 17)ದ,—

(1) 28ಎ ವಿಭಾಗದಲ್ಲಿ,—

(ಎ) (1)ನೇ ಉಪ-ವಿಭಾಗದ ನಂತರ ಈ ಕೆಳಗಿನ ಉಪ-ವಿಭಾಗಗಳನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(1ಎ) ಭೂಮಿಯ ನ್ಯಾಯಸಮ್ಮತ ಮೌಲ್ಯದಲ್ಲಿ ಯಾವುದೇ ಗಣನೀಯವಾದ ವ್ಯತ್ಯಾಸವಾಗಿದೆ ಎಂದು ಸರಕಾರಕ್ಕೆ ಅಭಿಪ್ರಾಯವಿರುವಲ್ಲಿ, ಕಂದಾಯ ಡಿವಿಷನ್‌ನ ಅಧಿಕಾರಿಗೆ, ಪ್ರತಿಯೊಂದು ಐದು ವರ್ಷಕ್ಕೆ ಅಥವಾ ಸರಕಾರದ ಆ ರೀತಿ ನಿರ್ದೇಶಿಸುವುದಾದಲ್ಲಿ, ಅದಕ್ಕೆ ಮುಂಚಿತವಾಗಿ ನಿಗದಿಪಡಿಸಬಹುದಾದಂತಹ ನಿಯಮಗಳಿಗೆ ವಿಧೇಯವಾಗಿ, (1)ನೇ ಉಪ-ವಿಭಾಗದ ಪ್ರಕಾರ ನಿಶ್ಚಯಿಸಿದ ಭೂಮಿಯ ನ್ಯಾಯಸಮ್ಮತ ಮೌಲ್ಯವನ್ನು ನವೀಕರಿಸಿ ನಿಶ್ಚಯಿಸಬಹುದಾಗಿದೆ.

(1ಬ) ಈ ಅಧಿನಿಯಮದಲ್ಲಿ ಅಥವಾ ಅದರ ಕೆಳಗೆ ರಚಿಸಿದ ನಿಯಮಗಳಲ್ಲಿ ಏನೇ ಒಳಗೊಂಡಿದ್ದರೂ (1ಎ) ಉಪ-ವಿಭಾಗದ ಪ್ರಕಾರ ನ್ಯಾಯಸಮ್ಮತ ಮೌಲ್ಯವನ್ನು ನವೀಕರಿಸುವ ಮೊದಲು, ಸರಕಾರಕ್ಕೆ, ಕಾಲಾಕಾಲಗಳಲ್ಲಿ, ಅಧಿಕೃತ ಗಜೆಟ್ ಅಧಿಸೂಚನೆಯ ಮೂಲಕ, (1)ನೇ ಉಪ-ವಿಭಾಗದ ಪ್ರಕಾರ ನಿಶ್ಚಯಿಸಿದ ಭೂಮಿಯ ನ್ಯಾಯಸಮ್ಮತ ಮೌಲ್ಯದಲ್ಲಿ ನಿರ್ದಿಷ್ಟ ಶೇಕಡಾ ಹೆಚ್ಚಳವನ್ನು ಮಾಡಬಹುದಾಗಿದೆ ಹಾಗೂ ಆರೀತಿ ಹೆಚ್ಚಿಸಿದ ಮೌಲ್ಯವು ಭೂಮಿಯ ನ್ಯಾಯಸಮ್ಮತ ಮೌಲ್ಯವೆಂದು ಭಾವಿಸತಕ್ಕದ್ದು.”;

“(ಬಿ) (3)ನೇ ಉಪ-ವಿಭಾಗದಲ್ಲಿ “ಉಪ-ವಿಭಾಗ (1)ರ ಪ್ರಕಾರ” ಎಂಬ ಪದಗಳ, ಅಂಕಿಯ, ಅಕ್ಷರದ, ಅವರಣಗಳ ನಂತರ, “ಹಾಗೂ (1ಎ) ಉಪ-ವಿಭಾಗದ ಪ್ರಕಾರ ನಿಶ್ಚಯಿಸಿದ ಭೂಮಿಯ ನವೀಕರಿಸಿದ ನ್ಯಾಯಸಮ್ಮತ ಮೌಲ್ಯ” ಎಂಬ ಪದಗಳನ್ನೂ ಅಂಕಿಯನ್ನೂ ಅಕ್ಷರವನ್ನೂ ಅವರಣವನ್ನೂ ಸೇರಿಸತಕ್ಕದ್ದು;

(ಸಿ) (4)ನೇ ಉಪ-ವಿಭಾಗದಲ್ಲಿ “ಉಪ-ವಿಭಾಗ (1)ರ ಪ್ರಕಾರ” ಎಂಬ ಪದಗಳ ಅಂಕಿಯ, ಅಕ್ಷರದ, ಅವರಣಗಳ ನಂತರ, “ಅಥವಾ (1ಎ) ಉಪ-ವಿಭಾಗದ ಪ್ರಕಾರ ನವೀಕರಿಸಿದ ನ್ಯಾಯಸಮ್ಮತ ಮೌಲ್ಯ” ಎಂಬ ಪದಗಳನ್ನೂ ಅಂಕಿಯನ್ನೂ ಅಕ್ಷರವನ್ನೂ ಅವರಣವನ್ನೂ ಸೇರಿಸತಕ್ಕದ್ದು.

(2) ಅನುಸೂಚಿಯಲ್ಲಿ,—

(ಎ) ಕ್ರಮನಂಬ್ರ 5ರಲ್ಲಿ, (ಡಿ) ಖಂಡವನ್ನು (ಜಿ) ಖಂಡವಾಗಿ ಪುನರಾಂಕಿತಗೊಳಿಸತಕ್ಕದ್ದು ಹಾಗೂ ಆ ರೀತಿ ಪುನರಾಂಕಿತಗೊಳಿಸಿದ (ಜಿ) ಖಂಡಕ್ಕೆ ಮುಂಚಿತವಾಗಿ, ಈ ಕೆಳಗಿನ ಖಂಡಗಳನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(ಡಿ) ಒಂದು ಸಹಕಾರಿ ಬ್ಯಾಂಕು/ಸೊಸೈಟಿ ಪ್ರತಿಯೊಬ್ಬ ನಿಕ್ಷೇಪಕನಿಗೆ ಹಾಗೂ ಒಬ್ಬ ನಿಕ್ಷೇಪಕನ ನಡುವೆ, ಸಂಬಂಧಿಸಿ ನೂರು ರೂಪಾಯಿ; ಚಿಟ್ಟೆಗಳಿಗೆ ಸಮಾನವಾದ, ಯಾವುದೇ ಹೆಸರಿನಲ್ಲಿ ಕರೆಯಲ್ಪಟ್ಟರೂ, ಪ್ರತಿ ತಿಂಗಳ ನಿಕ್ಷೇಪ ಯೋಜನೆ (ಎಂ.ಡಿ.ಎಸ್)ಗೆ ಸಂಬಂಧಪಟ್ಟದಾದಲ್ಲಿ

(ಇ) ಎ.ಟಿ.ಎಂ. ಯಂತ್ರವನ್ನು ಸ್ಥಾಪಿಸುವುದಕ್ಕೆ ಪ್ರತಿವರ್ಷಕ್ಕೂ ಎರಡು ಸಂಬಂಧಿಸಿ ಅಥವಾ ಅದನ್ನು ನವೀಕರಿಸುವುದಕ್ಕೆ ಸಂಬಂಧಿಸಿ ಒಂದು ಬ್ಯಾಂಕ್ ಹಾಗೂ ಭೂ ಮಾಲೀಕನ ನಡುವೆ ಆಗಿದ್ದಲ್ಲಿ ಸಾವಿರದ ಐನೂರು ರೂಪಾಯಿ;

(ಎಫ್) ಮೊಬೈಲ್ ಟವರ್ ಸ್ಥಾಪಿಸುವುದಕ್ಕೆ ಪ್ರತಿವರ್ಷಕ್ಕೂ ಐದು ಸಾವಿರ ಸಂಬಂಧಿಸಿ ಅಥವಾ ಅದನ್ನು ನವೀಕರಿಸುವುದಕ್ಕೆ ಸಂಬಂಧಿಸಿ ಒಂದು ಕಂಪೆನಿ ಹಾಗೂ ಭೂ ಮಾಲೀಕನ ನಡುವೆ ಆಗಿದ್ದಲ್ಲಿ ರೂಪಾಯಿ”

(ಬಿ) ಕ್ರಮನಂಬ್ರ 10 ಹಾಗೂ ಅದರೊಂದಿಗಿನ (2) ಹಾಗೂ (3)ನೇ ಕಾಲನ ನಮೂದನೆಗಳ ಬದಲು ಯಥಾಕ್ರಮ ಈ ಕೆಳಗಿನ ಕ್ರಮ ನಂಬ್ರ ಹಾಗೂ ನಮೂದನೆಗಳನ್ನು ಸೇರಿಸತಕ್ಕದ್ದು, ಅದೇನೆಂದರೆ:—

“10. ಒಂದು ಕಂಪೆನಿಯ ಆರ್ಟಿಕಲ್ಸ್ ಆಫ್ ಅಸೋಸಿಯೇಷನ್,—

(ಎ) 10 ಲಕ್ಷ ರೂಪಾಯಿವರೆಗೆ ಅಂಗೀಕೃತ ಎರಡು ಸಾವಿರ ರೂಪಾಯಿ ಬಂಡವಾಳ ಇರುವ ಕಂಪೆನಿಗಳಿಗೆ ಸಂಬಂಧಿಸಿದುದಾದಲ್ಲಿ

(ಬಿ) 10 ಲಕ್ಷ ರೂಪಾಯಿಗಿಂತ ಹೆಚ್ಚು ಹಾಗೂ ಐದು ಸಾವಿರ ರೂಪಾಯಿ 25 ಲಕ್ಷ ರೂಪಾಯಿ ತನಕ ಅಂಗೀಕೃತ ಬಂಡವಾಳ ಇರುವ ಕಂಪೆನಿಗಳಿಗೆ ಸಂಬಂಧಿಸಿದುದಾದಲ್ಲಿ

(ಸಿ) 25 ಲಕ್ಷ ರೂಪಾಯಿಗಿಂತ ಹೆಚ್ಚು ಅಂಗೀಕೃತ ಬಂಡವಾಳದ ಅಂಗೀಕೃತ ಬಂಡವಾಳವಿರುವ 0.5 ಶೇಕಡಾ; ಕಂಪೆನಿಗಳಿಗೆ ಸಂಬಂಧಿಸಿದುದಾದಲ್ಲಿ

(ಸಿ) ಕ್ರಮನಂಬು 19ರಲ್ಲಿ (3)ನೇ ಕಾಲನ ನಮೂದನೆಯಲ್ಲಿ “ಇಪ್ಪತ್ತೈದು ರೂಪಾಯಿ” ಎಂಬ ಪದಗಳ ಬದಲು “ಐವತ್ತು ರೂಪಾಯಿ” ಎಂಬ ಪದಗಳನ್ನು ಸೇರಿಸತಕ್ಕದ್ದು;

(ಡಿ) ಕ್ರಮನಂಬು 21ರಲ್ಲಿ (i)ನೇ ಖಂಡದ (3)ನೇ ಕಾಲನ ನಮೂದನೆಯಲ್ಲಿ “ಐದು ರೂಪಾಯಿ” ಎಂಬ ಪದಗಳ ಬದಲು “ಆರು ರೂಪಾಯಿ” ಎಂಬ ಪದಗಳನ್ನು ಸೇರಿಸತಕ್ಕದ್ದು;

(ಇ) ಕ್ರಮನಂಬು 22ರಲ್ಲಿ IIನೇ ಖಂಡದ (3)ನೇ ಕಾಲನ ನಮೂದನೆಗಳಲ್ಲಿ “ಏಳು ರೂಪಾಯಿ” ಎಂಬ ಪದಗಳ ಬದಲು “ಆರು ರೂಪಾಯಿ” ಎಂಬ ಪದಗಳನ್ನು ಸೇರಿಸತಕ್ಕದ್ದು;

(ಎಫ್) ಕ್ರಮನಂಬು 36 ಹಾಗೂ ಅದರದುರಿನ (2) ಹಾಗೂ (3)ನೇ ಕಾಲಗಳಲ್ಲಿನ ನಮೂದನೆಗಳ ನಂತರ, ಯಥಾಕ್ರಮ ಈ ಕೆಳಗಿನ ಕ್ರಮನಂಬು ಹಾಗೂ ನಮೂದನೆಗಳನ್ನು ಸೇರಿಸತಕ್ಕದ್ದು, ಅದೇನೆಂದರೆ:—

“36ಎ 1955ರ ತಿರುವಾಂಕೂರು-ಕೊಚ್ಚಿ ಸಾಹಿತ್ಯ, ಐನೂರು ರೂಪಾಯಿ”; ತಾಂತ್ರಿಕ ಹಾಗೂ ಧಾರ್ಮಿಕ ಸಂಘಗಳ ನೋಂದಣಿ ಅಧಿನಿಯಮ (1955ರ XIIನೇ ಅಧಿನಿಯಮ)ದ ಕೆಳಗೆ ಅಥವಾ 1860ರ ಸಂಘಗಳ ನೋಂದಣಿ ಅಧಿನಿಯಮ (1860ರ 21ನೇ ಕೇಂದ್ರ ಅಧಿನಿಯಮ)ದ ಕೆಳಗೆ ಇರುವ ಧಾರ್ಮಿಕ ಸಂಘಗಳ ಮೆಮೋರಾಂಡಂ ಆಫ್ ಅಸೋಸಿಯೇಷನ್, ನಿಯಮಗಳು ಹಾಗೂ ರೆಗ್ಯುಲೇಷನುಗಳು

(ಜ) ಕ್ರಮ ನಂಬ್ರ 37ರಲ್ಲಿ,—

(i) (ಸಿ) ಖಂಡದ ಹಾಗೂ ಅದರದುರಿನ (2) ಹಾಗೂ (3)ನೇ ಕಾಲಗಳ ನಮೂದನೆಗಳ ನಂತರ, ಯಥಾಕ್ರಮ ಈ ಕೆಳಗಿನ ಖಂಡ ಹಾಗೂ ನಮೂದನೆಗಳನ್ನು ಸೇರಿಸತಕ್ಕದ್ದು; ಅದೇನೆಂದರೆ:—

“(ಡಿ) ಸಾಲಗಳು ಲಭಿಸುವುದಕ್ಕಾಗಿ ವಾಣಿಜ್ಯ ಪರವಾವಧಿ 20,000  
ಬ್ಯಾಂಕುಗಳ ಹೆಸರಿನಲ್ಲಿ ಸಹಿ ಹಾಕಿ ರೂಪಾಯಿ ವಿಧೇಯವಾಗಿ  
ಬರೆದು ಕೊಡುವಾಗ ಲಭಿಸಿದ ಮೊತ್ತದ 0.5 ಶೇಕಡಾ.”;

(ii) ಅಸ್ತಿತ್ವದಲ್ಲಿರುವ ವಿನಾಯಿತಿಯನ್ನು 1 ಆಗಿ ಅಂಕಿತಗೊಳಿಸತಕ್ಕದ್ದು ಹಾಗೂ ಆರೀತಿ ಅಂಕಿತಗೊಳಿಸಿದ ವಿನಾಯಿತಿ 1ರ ನಂತರ, ಕೆಳಗಿನ ವಿನಾಯಿತಿಯನ್ನು ಸೇರಿಸತಕ್ಕದ್ದು, ಅದೇನೆಂದರೆ:—

“2. ವಾಣಿಜ್ಯ ಬ್ಯಾಂಕುಗಳು ನೀಡುವ ಕೃಷಿ ಸಾಲಗಳು ಹಾಗೂ ಶಿಕ್ಷಣ ಸಾಲಗಳು ಲಭಿಸುವುದಕ್ಕಾಗಿ ಸಹಿ ಹಾಕಿ ಬರೆದು ಕೊಟ್ಟ ದಸ್ತಾವೇಜುಗಳು.”

4. 1960ರ 17ನೇ ಅಧಿನಿಯಮದ ತಿದ್ದುಪಡಿ.—1960ರ ಕೇರಳ ತೋಟಗಾರಿಕೆ ತೆರಿಗೆ ಅಧಿನಿಯಮ (1960ರ 17)ದ 3ನೇ ವಿಭಾಗದ (1)ನೇ ಉಪ-ವಿಭಾಗಕ್ಕೆ ಈ ಕೆಳಗಿನ ಕ್ಲಿಪ್ಪೆ ನಿಬಂಧನೆಯನ್ನು ಸೇರಿಸತಕ್ಕದ್ದು; ಅದೇನೆಂದರೆ:—

“ಆದರೆ, ತೆರಿಗೆಯ ಕಾಯಿ ಅಥವಾ ಅಡಿಕೆ ಅಥವಾ ಕರಿಮೆಣಸು ಕೃಷಿ ಮಾಡುವ ಯಾವುದೇ ವ್ಯಕ್ತಿಯ ಮೇಲೆ ಹಾಗೂ 1951ರ ಪ್ಲಾಂಟೇಷನ್ ಲೇಬರ್ ಅಧಿನಿಯಮದ (1951ರ 19ನೇ ಕೇಂದ್ರ ಅಧಿನಿಯಮ)ದ ಕೆಳಗೆ ಬರುವ ಕಂಪನಿಗಳಲ್ಲಿನ ವ್ಯಕ್ತಿಗಳ ಮೇಲೆ ಯಾವುದೇ ತೋಟಗಾರಿಕೆ ತೆರಿಗೆಯನ್ನು ಹೊರಿಸತಕ್ಕದ್ದಲ್ಲ.”.

5. 1963ರ 15ನೇ ಅಧಿನಿಯಮದ ತಿದ್ದುಪಡಿ.—1963ರ ಕೇರಳ ಸಾಮಾನ್ಯ ಮಾರಾಟ ತೆರಿಗೆ ಅಧಿನಿಯಮದಲ್ಲಿ (1963ರ 15),—

(1) 7ನೇ ವಿಭಾಗದಲ್ಲಿ,—

(ಎ) ಯಥಾಕ್ರಮ “(i) ಹಾಗೂ (ii) ಐಟಂಗಳಲ್ಲಿನ (ಎ) ಅಥವಾ (ಬಿ) ಖಂಡಗಳಲ್ಲಿನ ದರಗಳಲ್ಲಿ ಯಾವುದು ಹೆಚ್ಚೋ, ಆ ದರದಲ್ಲಿ ಎಂಬ ಪದಗಳಿಗೂ ಅಕ್ಷರಗಳಿಗೂ ಅವರಣಗಳಿಗೂ ಬದಲು “ಆಯಾಯ ವಿಷಯದಂತೆ, (i)ನೇ ಐಟಂನ ಅಥವಾ (ii)ನೇ ಐಟಂನ ದರಗಳಲ್ಲಿ” ಎಂಬ ಪದಗಳನ್ನು ಸೇರಿಸತಕ್ಕದ್ದು;



(ಬ) “(i)ನೇ ಐಟಂನ ಬದಲು, ಈ ಕೆಳಗಿನ ಐಟಂನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(i) ಟೂ ಸ್ಟಾರ್ ಅಥವಾ ಅದಕ್ಕಿಂತ ಕೆಳಗಿನ ಒಂದು ಬಾರ್ ಅಟಾಚ್ಡ್ ಹೋಟಲಿಗೆ ಸಂಬಂಧಿಸಿ, ಅಂತಹ ಮದ್ಯದ ಮಾರಾಟ ಮೌಲ್ಯದ ನೂರ ಅರವತ್ತು ಶೇಕಡಾ”;

(ಸಿ) (ii)ನೇ ಐಟಂನಲ್ಲಿ, “ಒಂದು ತ್ರೀ ಸ್ಟಾರ್ ಬಾರ್ ಅಟಾಚ್ಡ್ ಹೋಟಲಿಗೆ ಸಂಬಂಧಿಸಿ” ಎಂಬ ಪದಗಳ ನಂತರ, “ಕೆಳಗಿನ (ಎ) ಅಥವಾ (ಬಿ) ಖಂಡ ಪ್ರಕಾರ, ಯಾವುದು ಹೆಚ್ಚೋ ಅದು” ಎಂಬ ಪದಗಳು, ಅಕ್ಷರಗಳು ಹಾಗೂ ಆವರಣಗಳನ್ನು ಸೇರಿಸತಕ್ಕದ್ದು;

(ಡಿ) ಕ್ಲಿಪ್ತ ನಿಬಂಧನೆಯನ್ನು ಬಿಟ್ಟುಬಿಡತಕ್ಕದ್ದು;

(2) 23ಬಿ ವಿಭಾಗದಲ್ಲಿ,—

(ಎ) (5)ನೇ ಉಪ-ವಿಭಾಗದಲ್ಲಿ, “2013 ಡಿಸೆಂಬರ್ 31ನೇ ದಿನಾಂಕದಂದು”, ಎಂಬ ಪದಗಳ ಹಾಗೂ ಅಂಕಗಳ ಬದಲು, “2014 ಆಗಸ್ಟ್ 31ನೇ ದಿನಾಂಕದಂದು” ಎಂಬ ಪದಗಳನ್ನು ಹಾಗೂ ಅಂಕಗಳನ್ನು ಸೇರಿಸತಕ್ಕದ್ದು;

(ಬಿ) (4)ನೇ ಉಪ-ವಿಭಾಗದಲ್ಲಿ, “2013 ಡಿಸೆಂಬರ್ 31ನೇ ದಿನಾಂಕದಂದು” ಎಂಬ ಪದಗಳ ಅಂಕಗಳ ಬದಲು “2014 ಡಿಸೆಂಬರ್ 31ನೇ ದಿನಾಂಕದಂದು” ಎಂಬ ಪದಗಳನ್ನು ಹಾಗೂ ಅಂಕಗಳನ್ನು ಸೇರಿಸತಕ್ಕದ್ದು.

(3) 23ಬಿಎ ವಿಭಾಗದಲ್ಲಿ,—

(ಎ) ಮಾರ್ಜಿನಲ್ ಶಿರ್ಷಿಕೆಯಲ್ಲಿ, “ಸಾರ್ವಜನಿಕ ವಲಯ ಸಂಸ್ಥೆಗಳ ಹಾಗೂ ಸಹಕಾರಿ ಸಂಘಗಳ” ಎಂಬ ಪದಗಳ ಬದಲು, “ಸಾರ್ವಜನಿಕ ವಲಯ ಸಂಸ್ಥೆಗಳನ್ನು” ಎಂಬ ಪದಗಳನ್ನು ಸೇರಿಸತಕ್ಕದ್ದು ಹಾಗೂ “ಒಂದು ಸಹಕಾರಿ ಸಂಘ” ಎಂಬ ಪದಗಳು ಬರುವಲ್ಲಿಲ್ಲಾ ಅದನ್ನು ಬಿಟ್ಟುಬಿಡತಕ್ಕದ್ದು;

(ಎಎ) “ಸಾರ್ವಜನಿಕ ವಲಯ ಉದ್ಯಮಗಳು” ಎಂಬ ಪದಗಳು ಬರುವಲ್ಲಿಲ್ಲಾ ಅದರ ಬದಲು “ಆಯಿಲ್ ಮಾರ್ಕೆಟಿಂಗ್ ಕಂಪನಿಗಳ ಹೊರತಾದ ಸಾರ್ವಜನಿಕ ವಲಯ ಉದ್ಯಮಗಳು” ಎಂಬ ಪದಗಳನ್ನು ಸೇರಿಸತಕ್ಕದ್ದು;

(ಬ) (2)ನೇ ಉಪ-ವಿಭಾಗದಲ್ಲಿ, “2011 ಸೆಪ್ಟೆಂಬರ್ 30ನೇ ದಿನಾಂಕಕ್ಕೆ ಮುಂಚಿತವಾಗಿ” ಎಂಬ ಪದಗಳಿಗೂ ಅಂಕಗಳಿಗೂ ಬದಲು “2014 ಜುಲೈ 31ನೇ ದಿನಾಂಕಕ್ಕೆ ಮುಂಚಿತವಾಗಿ” ಎಂಬ ಪದಗಳನ್ನು ಹಾಗೂ ಅಂಕಗಳನ್ನು ಸೇರಿಸತಕ್ಕದ್ದು;

(ಸಿ) (3)ನೇ ಉಪ-ವಿಭಾಗದಲ್ಲಿ, “2011 ಸೆಪ್ಟೆಂಬರ್ 30ನೇ ದಿನಾಂಕದಂದು” ಎಂಬ ಪದಗಳಿಗೂ ಅಂಕಗಳಿಗೂ ಬದಲು “2014 ಡಿಸೆಂಬರ್ 31ನೇ ದಿನಾಂಕದಂದು” ಎಂಬ ಪದಗಳನ್ನೂ ಅಂಕಗಳನ್ನೂ ಸೇರಿಸತಕ್ಕದ್ದು;

(ಡಿ) ಟಿಪ್ಪಣಿಯನ್ನು ಬಿಟ್ಟುಬಿಡತಕ್ಕದು.

(4) ಅನುಸೂಚಿಯಲ್ಲಿ, “2 ವಿಧೇಶ ಮದ್ಯ” ಎಂಬ ಕ್ರಮನಂಬ್ರದಲ್ಲಿ, (ii)ನೇ ಐಟಂ ಅದರೊಂದಿಗಿನ ನಮೂದನೆಗಳ ಬದಲು ಈ ಕೆಳಗಿನ ಐಟಂಗಳನ್ನು ಹಾಗೂ ನಮೂದನೆಗಳನ್ನು ಯಥಾಕ್ರಮ ಸೇರಿಸತಕ್ಕದ್ದು, ಅದೇನೆಂದರೆ:—

“(ii) ಕೇಸ್ ಒಂದಕ್ಕೆ 400 ರೂಪಾಯಿ 115  
ಅಥವಾ ಅದಕ್ಕಿಂತ ಹೆಚ್ಚು ಮಾರಾಟ  
ಮೌಲ್ಯವಿರುವ ಬೀರ್ ಹಾಗೂ ವೈನನ್ನು  
ಹೊರತುಪಡಿಸಿ

(iii) ಮೇಲೆ (i) ಹಾಗೂ (ii) ಐಟಂಗಳಲ್ಲಿ 105  
ಒಳಪಡದ ಇತರ ವಿಧೇಶ ಮದ್ಯಗಳು

ವಿಶದೀಕರಣ.—ಈ ಅನುಸೂಚಿಯ ಅವಶ್ಯಕತೆಗಾಗಿ,—

(i) “ಕೇಸ್” ಎಂದರೆ ಪ್ರತಿಯೊಂದರಲ್ಲೂ 180 ಮಿಲ್ಲಿ ಲೀಟರ್‌ನ 48 ಬಾಟ್ಲಿಗಳು ಅಥವಾ ಪ್ರತಿಯೊಂದರಲ್ಲೂ 375 ಮಿಲ್ಲಿ ಲೀಟರ್‌ನ 24 ಬಾಟ್ಲಿಗಳು ಅಥವಾ ಪ್ರತಿಯೊಂದರಲ್ಲೂ 500 ಮಿಲ್ಲಿ ಲೀಟರ್‌ನ 18 ಬಾಟ್ಲಿಗಳು ಅಥವಾ ಪ್ರತಿಯೊಂದರಲ್ಲೂ 750 ಮಿಲ್ಲಿ ಲೀಟರ್‌ನ 12 ಬಾಟ್ಲಿಗಳು ಅಥವಾ ಪ್ರತಿಯೊಂದರಲ್ಲೂ 1000 ಮಿಲ್ಲಿ ಲೀಟರ್‌ನ 9 ಬಾಟ್ಲಿಗಳು ಅಥವಾ ಪ್ರತಿಯೊಂದರಲ್ಲೂ 1500 ಮಿಲ್ಲಿ ಲೀಟರ್‌ನ 6 ಬಾಟ್ಲಿಗಳು ಎಂದರ್ಥ;

(ii) “ಖರೀದಿ ಮೌಲ್ಯ” ಎಂದರೆ, ಕೇರಳ ಸ್ಟೇಟ್ ಬಿವರೇಜಸ್ (ಮ್ಯಾನುಫ್ಯಾಕ್ಚರಿಂಗ್ ಆಂಡ್ ಮಾರ್ಕೆಟಿಂಗ್) ಕಾರ್ಪೊರೇಷನ್ ಲಿಮಿಟೆಡ್ ಅಂತಹ ಮದ್ಯವನ್ನು ಸರಬರಾಜುಗಾರರಿಂದ ಯಾವ ಬೆಲೆಗೆ ಖರೀದಿಸುವುದೋ ಆ ಬೆಲೆ ಎಂದರ್ಥ ಹಾಗೂ

ಯಾವುದೇ ಮದ್ಯವನ್ನು ಖರೀದಿಸಿದುದು ಕೇರಳ ಸ್ಟೇಟ್ ಬಿವರೇಜಸ್ (ಮ್ಯಾನುಫ್ಯಾಕ್ಚರಿಂಗ್ ಆಂಡ್ ಮಾರ್ಕೆಟಿಂಗ್) ಕಾರ್ಪೊರೇಷನ್ ಲಿಮಿಟೆಡ್ ಅಲ್ಲದ ವಿಷಯದಲ್ಲಿ 1077ರ ಅಬಕಾರಿ ಅಧಿನಿಯಮ (1077ರ 1)ರ ಪ್ರಕಾರ ಡ್ಯೂಟಿ ಹೊರಿಸುವ ಅಗತ್ಯಕ್ಕಾಗಿ ಅಬಕಾರಿ ಆಯುಕ್ತರು ನಿಶ್ಚಯಿಸಿದಂತಹ ಬೆಲೆ ಎಂದರ್ಥ.”.

6. 1975ರ 7ನೇ ಅಧಿನಿಯಮದ ತಿದ್ದುಪಡಿ.—1975ರ ಕೇರಳ ಕಟ್ಟಡ ತೆರಿಗೆ ಅಧಿನಿಯಮ (1975ರ 7)ದಲ್ಲಿ,—

(1) 3ನೇ ವಿಭಾಗದಲ್ಲಿ,—

(ಎ) (1)ನೇ ಉಪ-ವಿಭಾಗದ (ಬಿ) ಖಂಡದಲ್ಲಿ, “ವರ್ಕ್‌ಶಾಪುಗಳಿಂದ” ಎಂಬ ಪದಗಳ ನಂತರ “ಜಾನುವಾರು/ಹಂದಿ/ಕೋಳಿ ಫಾರ್ಮುಗಳಾಗಿ ಅಥವಾ ಪೋಲಿ ಹೌಸುಗಳಾಗಿ” ಎಂಬ ಪದಗಳನ್ನು ಹಾಗೂ ಚಿಹ್ನೆಗಳನ್ನು ಸೇರಿಸತಕ್ಕದ್ದು;

(ಬಿ) ಅಸ್ತಿತ್ವದಲ್ಲಿರುವ ವಿಶದೀಕರಣವನ್ನು ವಿಶದೀಕರಣ I ಆಗಿ ಅಂಕಿತ ಗೊಳಿಸತಕ್ಕದ್ದು ಹಾಗೂ ಆ ರೀತಿ ಅಂಕಿತಗೊಳಿಸಿದ ವಿಶದೀಕರಣ Iರ ನಂತರ, ಈ ಕೆಳಗಿನ ವಿಶದೀಕರಣಗಳನ್ನು ಸೇರಿಸತಕ್ಕದ್ದು, ಅದೇನೆಂದರೆ:—

**ವಿಶದೀಕರಣ II.**—ಈ ವಿಭಾಗದ ಅವಶ್ಯಕತೆಗಾಗಿ,—

(i) “ಜಾನುವಾರು/ಹಂದಿ/ಕೋಳಿ ಫಾರ್ಮುಗಳು” ಎಂಬುದಕ್ಕೆ 2012ರ ಕೇರಳ ಪಂಚಾಯತ್ ರಾಜ್ (ಲೈವ್ ಸ್ಟಾಕ್ ಫಾರ್ಮುಗಳಿಗೆ ಲೈಸೆನ್ಸ್ ನೀಡುವಿಕೆ) ನಿಯಮಗಳ 2ನೇ ನಿಯಮದ (ಡಿ), (ಎಂ), (ಎನ್) ಎಂಬ ಖಂಡಗಳಲ್ಲಿ ಅದಕ್ಕೆ ಯಥಾಕ್ರಮ ನೀಡಿರುವ ಅದೇ ಅರ್ಥಗಳು ಇರುವುದು ಆದರೆ ಅದರಲ್ಲಿ ಮಾರಾಟದ ಅಗತ್ಯಕ್ಕೆ ಮಾತ್ರವಾಗಿ ಉಪಯೋಗಿಸುವ ಫಾರ್ಮುಗಳು ಒಳಪಡುವುದಲ್ಲ.

(ii) ಜಾನುವಾರು/ಹಂದಿ/ಕೋಳಿ ಫಾರ್ಮುಗಳಲ್ಲಿ, ಪ್ರಸ್ತುತ ನಿಯಮಗಳ 3ನೇ ನಿಯಮದ (1)ನೇ ಉಪ-ನಿಯಮದಲ್ಲಿ ನಿಬಂಧನೆ ಮಾಡಿರುವ ಪ್ರಕಾರದ ಅತಿ ಕಡಿಮೆ ಸಂಖ್ಯೆಯಲ್ಲಿ, ಆಯಾಯ ವಿಷಯದಂತೆ, ಮೃಗಗಳು ಅಥವಾ ಪಕ್ಷಿಗಳು ಇರತಕ್ಕದ್ದು.

**ವಿಶದೀಕರಣ III.**—“ಪೋಲಿಹೌಸ್” ಎಂದರೆ, ನಿಯಂತ್ರಿತ ಹವಾಮಾನ ಸ್ಥಿತಿಯಲ್ಲಿ ಕೃಷಿಮಾಡುವ ಅವಶ್ಯಕತೆಗಾಗಿ ನಿರ್ಮಿಸಿದ ಯಾವುದೇ ಕಟ್ಟಡ ಎಂದರ್ಥ.”;

(2) 5ಎ ವಿಭಾಗದಲ್ಲಿ “ಎರಡು ಸಾವಿರ ರೂಪಾಯಿ” ಎಂಬ ಪದಗಳ ಬದಲು “ನಾಲ್ಕು ಸಾವಿರ ರೂಪಾಯಿ” ಎಂಬ ಪದಗಳನ್ನು ಸೇರಿಸತಕ್ಕದ್ದು;

(3) ಅನುಸೂಚಿಯಲ್ಲಿ, ಅದರ ಕೆಳಗಿನ ಟಿಪ್ಪಣಿಯನ್ನು ಹೊರತುಪಡಿಸಿ, ಅಸ್ತಿತ್ವದಲ್ಲಿರುವ ಅನುಸೂಚಿಯ ಬದಲು ಕೆಳಗಿನ ಅನುಸೂಚಿಯನ್ನು ಸೇರಿಸತಕ್ಕದ್ದು, ಅದೇನೆಂದರೆ:—

“ಅನುಸೂಚಿ

**ಕಟ್ಟಡ ತೆರಿಗೆ ದರ**

ಪ್ಲಿಂಥ್ ವಿಸ್ತೀರ್ಣ	ಸೈಷ್ಯಲ್ ಗ್ರೇಡ್ ಗ್ರಾಮ ಪಂಚಾಯತನ್ನು ಹೊರತುಪಡಿಸಿದ ಗ್ರಾಮ ಪಂಚಾಯತ್ (ರೂಪಾಯಿ)	ಸೈಷ್ಯಲ್ ಗ್ರೇಡ್ ಗ್ರಾಮ ಪಂಚಾಯತ್/ಟೌನ್ ಮುನ್ಸಿಪಲ್ ಕೌನ್ಸಿಲ್ (ರೂಪಾಯಿ)	ಮುನ್ಸಿಪಲ್ ಕಾರ್ಪೊರೇಶನ್ (ರೂಪಾಯಿ)
(1)	(2)	(3)	(4)

**ವಾಸಗೃಹಗಳು**

100 ಚದುರ ಮೀಟರಿಗಿಂತ ಮೀರದ್ದು	ಇಲ್ಲ	ಇಲ್ಲ	ಇಲ್ಲ
100 ಚದುರ ಮೀಟರಿಗಿಂತ ಹೆಚ್ಚು ಆದರೆ 150 ಚದುರ ಮೀಟರಿಗಿಂತ ಮೀರದ್ದು	1500	2700	4050
150 ಚದುರ ಮೀಟರಿಗಿಂತ ಹೆಚ್ಚು ಆದರೆ 200 ಚದುರ ಮೀಟರಿಗಿಂತ ಮೀರದ್ದು	3000	5400	8100
200 ಚದುರ ಮೀಟರಿಗಿಂತ ಹೆಚ್ಚು ಆದರೆ 250 ಚದುರ ಮೀಟರಿಗಿಂತ ಮೀರದ್ದು	6000	10800	16200
250 ಚದುರ ಮೀಟರಿಗಿಂತ ಮೀರಿದುದು	6000 ರೂಪಾಯಿ	10800 ರೂಪಾಯಿ	16200 ರೂಪಾಯಿ
	ಪ್ರತಿ 10 ಚದುರ ಮೀಟರಿಗೆ 1,200 ರೂಪಾಯಿಯಷ್ಟು	ಪ್ರತಿ 10 ಚದುರ ಮೀಟರಿಗೆ 2,400 ರೂಪಾಯಿಯಷ್ಟು	ಪ್ರತಿ 10 ಚದುರ ಮೀಟರಿಗೆ 3000 ರೂಪಾಯಿಯಷ್ಟು

(1)	(2)	(3)	(4)
<b>ಇತರ ಕಟ್ಟಡಗಳು</b>			
50 ಚದುರ ಮೀಟರಿಗಿಂತ ಮೀರದ್ದು	ಇಲ್ಲ	ಇಲ್ಲ	ಇಲ್ಲ
50 ಚದುರ ಮೀಟರಿಗಿಂತ ಹೆಚ್ಚು ಆದರೆ 75 ಚದುರ ಮೀಟರಿಗಿಂತ ಮೀರದ್ದು	1500	3000	6000
75 ಚದುರ ಮೀಟರಿಗಿಂತ ಹೆಚ್ಚು ಆದರೆ 100 ಚದುರ ಮೀಟರಿಗಿಂತ ಮೀರದ್ದು	2,250	4,500	9,000
100 ಚದುರ ಮೀಟರಿಗಿಂತ ಹೆಚ್ಚು ಆದರೆ 150 ಚದುರ ಮೀಟರಿಗಿಂತ ಮೀರದ್ದು	4,500	9,000	18,000
150 ಚದುರ ಮೀಟರಿಗಿಂತ ಹೆಚ್ಚು ಆದರೆ 200 ಚದುರ ಮೀಟರಿಗಿಂತ ಮೀರದ್ದು	9,000	18,000	36,000
200 ಚದುರ ಮೀಟರಿಗಿಂತ ಹೆಚ್ಚು ಆದರೆ 250 ಚದುರ ಮೀಟರಿಗಿಂತ ಮೀರದ್ದು	18,000	36,000	54,000
250 ಚದುರ ಮೀಟರಿಗಿಂತ ಮೀರಿದುದು	18,000 ರೂಪಾಯಿ ಹಾಗೂ ಹೆಚ್ಚಿನ ಪ್ರತಿ 10 ಚದುರ ಮೀಟರಿಗೆ 1,800	36,000 ರೂಪಾಯಿ ಹಾಗೂ ಹೆಚ್ಚಿನ ಪ್ರತಿ 10 ಚದುರ ಮೀಟರಿಗೆ 3,600	54,000 ರೂಪಾಯಿ ಹಾಗೂ ಹೆಚ್ಚಿನ ಪ್ರತಿ 10 ಚದುರ ಮೀಟರಿಗೆ 4,500
	ರೂಪಾಯಿಯಷ್ಟು	ರೂಪಾಯಿಯಷ್ಟು	ರೂಪಾಯಿಯಷ್ಟು

7. 1976ರ 19ನೇ ಅಧಿನಿಯಮದ ತಿದ್ದುಪಡಿ.—1976ರ ಕೇರಳ ಮೋಟಾರು ವಾಹನ ತೆರಿಗೆ ಹೊರಿಸುವಿಕೆ ಅಧಿನಿಯಮ (1976ರ 9)ದಲ್ಲಿ,—

(1) 2ನೇ ವಿಭಾಗದಲ್ಲಿ,—

(ಎ) ಅಸ್ತಿತ್ವದಲ್ಲಿರುವ (ಎಎ) ಖಂಡವನ್ನು (ಎಬಿ) ಖಂಡವಾಗಿ ಪುನರಾಂಕಿತಗೊಳಿಸತಕ್ಕದ್ದು ಹಾಗೂ ಆ ರೀತಿ ಪುನರಾಂಕಿತಗೊಳಿಸಿದ (ಎಬಿ) ಖಂಡಕ್ಕೆ ಮುಂಚಿತವಾಗಿ ಕೆಳಗಿನ ಖಂಡವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(ಎಎ) “ಇ-ಪೇಮೆಂಟ್” ಎಂದರೆ, ಒಂದು ನೋಂದಣಿ ಮಾಡಿದ ಮಾಲೀಕನ ಅಥವಾ ಇತರ ಯಾವುದೇ ವ್ಯಕ್ತಿಯ ಯಾವುದೇ ಬ್ಯಾಂಕಿನ ಅಕೌಂಟಿನಿಂದ ಮೊತ್ತವನ್ನು ಮೋಟಾರು ವಾಹನ ಇಲಾಖೆಯ ಅಕೌಂಟಿಗೆ ಹಸ್ತಾಂತರ ಮಾಡುವ ಮೂಲಕ ಅಥವಾ ಕ್ರೆಡಿಟ್/ಡೆಬಿಟ್ ಕಾರ್ಡ್ ಉಪಯೋಗಿಸುವುದರ ಮೂಲಕ ಇ-ಪೇಮೆಂಟ್ ಗೇಟ್ ವೇ ಉಪಯೋಗಿಸಿ ತೆರಿಗೆ ಪಾವತಿಸುವುದು ಎಂದರ್ಥ.”;

(ಬಿ) (ಇ) ಖಂಡದ ಬದಲು, ಈ ಕೆಳಗಿನ ಖಂಡವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(ಇ) “ಖರೀದಿ ಮೌಲ್ಯ” ಎಂದರೆ, ಪರ್ಚೇಸ್ ಇನ್‌ವಾಯ್ಸ್‌ನಲ್ಲಿ ತೋರಿಸಿದ ವಾಹನದ ಬೆಲೆ ಎಂದರ್ಥ ಹಾಗೂ ಅದರಲ್ಲಿ ವಾಹನಗಳ ಮೇಲೆ ಹೊರಿಸಬಹುದಾದ ಮೌಲ್ಯವರ್ಧಿತ ತೆರಿಗೆ, ಸೆಸ್, ಕಸ್ಟಮ್ಸ್/ಎಕ್ಸೈಸ್ ಡ್ಯೂಟಿ ಇತ್ಯಾದಿ ಒಳಪಡುವುದು.

ಆದರೆ, ಖರೀದಿ ಮೌಲ್ಯವನ್ನು ಲೆಕ್ಕಮಾಡುವುದಕ್ಕಾಗಿ ನೋಂದಣಿ ಮಾಡಿದ ಮಾಲೀಕನಿಗೆ ವ್ಯಾಪಾರಿಯು ನೀಡಿದ ಡಿಸ್‌ಕೌಂಟ್ ಅಥವಾ ರಿಬೇಟ್‌ನ್ನು, ಬಲ್ಲಿನ ಮೊತ್ತದಿಂದ ಕಡಿಮೆ ಮಾಡತಕ್ಕದ್ದಲ್ಲ.

ಅದೂ ಅಲ್ಲದೆ, ಇತರ ರಾಷ್ಟ್ರಗಳಿಂದ ಆಮದು ಮಾಡಿದ ಒಂದು ವಾಹನದ ಅಥವಾ ಬೆಲೆಗೆ ಖರೀದಿಸುವುದರ ಮೂಲಕವಲ್ಲದೆ ಇತರ ರೀತಿಯಲ್ಲಿ ಆರ್ಜಿಸಿದ ಅಥವಾ ಲಭಿಸಿದ ಒಂದು ವಾಹನ ಒಳಗೊಂಡು ಯಾವುದೇ ವಾಹನದ ಖರೀದಿ ಮೌಲ್ಯದ ಇನ್‌ವಾಯ್ಸ್ ಲಭ್ಯವಲ್ಲ ಎಂಬ ಕಾರಣದಿಂದ ಲೆಕ್ಕಹಾಕಲು ಸಾಧ್ಯವಾಗದಿರುವಲ್ಲಿ, ಖರೀದಿ ಮೌಲ್ಯ ಎಂಬುದು, ಆಯಾಯ ವಿಷಯದಂತೆ, ಹಿಂದೆ ನೋಂದಣಿ ಮಾಡಿದ ಅಥವಾ ನಿರ್ಮಾಣಗಾರರಿಂದ ಲಭ್ಯವಾದ ಸಮಾನವಾದ ವಿಶೇಷತೆಗಳಿರುವ ವಾಹನಗಳ ಮೌಲ್ಯವೋ ಬೆಲೆಯೋ ಅಥವಾ ಕಸ್ಟಮ್ಸ್ ಡ್ಯೂಟಿ ವಸೂಲಿಮಾಡುವ ಅವಶ್ಯಕತೆಗಾಗಿ ಕಸ್ಟಮ್ಸ್ ಆಂಡ್ ಸೆಂಟ್ರಲ್ ಎಕ್ಸೈಸ್ ಇಲಾಖೆಯು ನಿಶ್ಚಯಿಸಿದ ಪ್ರಕಾರವಿರುವ ಮೌಲ್ಯವೋ ಅಥವಾ ಬೆಲೆಯೋ ಆಗಿರತಕ್ಕದ್ದು ಹಾಗೂ ಆಯಾಯ ವಿಷಯದಂತೆ, ಅದರಲ್ಲಿ ಮೋಟಾರು ವಾಹನ ಖರೀದಿಸಿದಾಗ ವಸೂಲಿಮಾಡಿದ, ಎಕ್ಸೈಸ್ ಡ್ಯೂಟಿ ಅಥವಾ ಕಸ್ಟಮ್ಸ್ ಡ್ಯೂಟಿ ಒಳಪಡುವುದಾಗಿದೆ.”;

(ಸಿ) ಅಸ್ತಿತ್ವದಲ್ಲಿರುವ (ಇಇ) ಖಂಡವನ್ನು (ಇ, ಬಿ) ಖಂಡವಾಗಿ ಪುನರಾಂಕಿತಗೊಳಿಸತಕ್ಕದ್ದು ಹಾಗೂ ಆ ರೀತಿ ಪುನರಾಂಕಿತಗೊಳಿಸಿದ (ಇಬಿ) ಖಂಡದ ಮುಂಚಿತವಾಗಿ ಈ ಕೆಳಗಿನ ಖಂಡವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(ಇಎ) “ಪ್ರಿನ್ಸಿಪಲ್ಸ್ ಬ್ಯಾಕ್ ಸೀಟ್” ಎಂದರೆ, ಪ್ರಯಾಣಿಕನ ಸೌಕರ್ಯಕ್ಕೆ ಅನುಸಾರವಾಗಿ ಬ್ಯಾಕ್ ರೆಸ್ಟನ್ನು ಹೊಂದಾಣಿಕೆಮಾಡಬಹುದಾದ ಅಥವಾ ಮಡಚಿಡಬಹುದಾದಂತಹ ಸೀಟ್ ಎಂದರ್ಥ.”;

(ಡಿ) (ಎಫ್) ಖಂಡದ ನಂತರ ಈ ಕೆಳಗಿನ ಖಂಡವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(ಎಫ್ ಎ) “ಸ್ಲೀಪರ್ ಬರ್ತ್” ಎಂದರೆ, ಒಂದು ಬರ್ತ್ ಅಲ್ಲದಿದ್ದಲ್ಲಿ ಪ್ರಯಾಣಿಕನ ಸೌಕರ್ಯಕ್ಕೆ ಅನುಸಾರವಾಗಿ ಒಂದು ಬರ್ತ್ ಆಗಿ ಹೊಂದಾಣಿಕೆ ಅಥವಾ ಪರಿವರ್ತನೆಗೊಳಿಸಲು ಸಾಧ್ಯವಿರುವಂತಹ ಒಂದು ಸೀಟು ಎಂದರ್ಥ.”;

(2) (3)ನೇ ವಿಭಾಗದಲ್ಲಿ,—

(ಎ) (1)ನೇ ಉಪ-ವಿಭಾಗದಲ್ಲಿ,—

“(i) ಎರಡನೇ ಕ್ಲಿಪ್ಪ ನಿಬಂಧನೆಯ ಬದಲು, ಈ ಕೆಳಗಿನ ಕ್ಲಿಪ್ಪ ನಿಬಂಧನೆಯನ್ನು ಸೇರಿಸತಕ್ಕದ್ದು, ಅದೇನೆಂದರೆ:—

“ಅದೂ ಅಲ್ಲದೆ, ಅನುಸೂಚಿಯ 1, 2, 6, 7(i) (ಬಿ), 7(i) (ಸಿ), 10(iii), 11(i) ಎಂಬ ಐಟಿಗಳಲ್ಲಿ ಪ್ರತ್ಯೇಕ ಹೇಳಿರುವ ಯಾವುದೇ ವಿಭಾಗಗಳ ಒಂದು ಹೊಸ ವೋಟಾರು ವಾಹನಕ್ಕೆ ಸಂಬಂಧಿಸಿ, ವಾಹನವನ್ನು ಮೊದಲ ಬಾರಿಗೆ ನೋಂದಣಿಮಾಡುವ ಸಮಯದಲ್ಲಿ 1ನೇ ಅನುಬಂಧದಲ್ಲಿ ಪ್ರತ್ಯೇಕ ಹೇಳಿರುವ ದರದಲ್ಲಿ ವಾಹನವನ್ನು ಖರೀದಿಸಿದ ದಿನಾಂಕದಿಂದ ಏಕ ಕಾಲ ತೆರಿಗೆಯನ್ನು ಹೊರಿಸತಕ್ಕದ್ದು ಹಾಗೂ ಅದನಂತರ ಅಂತಹ ವಾಹನದ ನೋಂದಣಿಯನ್ನು ನವೀಕರಿಸುವ ಸಮಯದಲ್ಲಿ ಅಥವಾ ಹಿಂದೆ ಪಾವತಿಸಿದ ಲೈಫ್ ಟೈಂ ತೆರಿಗೆಯ ಕಾಲಾವಧಿ ಮುಗಿಯುವಾಗ 4ನೇ ವಿಭಾಗ (1)ನೇ ಉಪ-ವಿಭಾಗದ ನಾಲ್ಕನೇ ಕ್ಲಿಪ್ಪ ನಿಬಂಧನೆಯ ಪ್ರಕಾರ ಅನುಸೂಚಿಯಲ್ಲಿ ಪ್ರತ್ಯೇಕ ಹೇಳಿರುವ ದರದಲ್ಲಿ ತೆರಿಗೆಯನ್ನು ಹೊರಿಸತಕ್ಕದ್ದು.”;

(ii) ಮೂರನೇ ಕ್ಲಿಪ್ಪ ನಿಬಂಧನೆಯನ್ನು ಬಿಟ್ಟುಬಿಡತಕ್ಕದ್ದು;

(iii) ನಾಲ್ಕನೇ ಕ್ಷಿಪ್ರ ನಿಬಂಧನೆಯ ಬದಲು, ಈ ಕೆಳಗಿನ ಕ್ಷಿಪ್ರ ನಿಬಂಧನೆಯನ್ನು ಸೇರಿಸತಕ್ಕದ್ದು, ಅದೇನೆಂದರೆ:—

“ಮತ್ತೂ ಅಲ್ಲದೆ, ಅನುಸೂಚಿಯ (1)ನೇ ಐಟಂನಲ್ಲಿ ಪ್ರತ್ಯೇಕ ಹೇಳಿರುವ ಹಳೆಯ ಮೋಟಾರು ಸೈಕಲುಗಳು, (2)ನೇ ಐಟಂನಲ್ಲಿ ಪ್ರತ್ಯೇಕ ಹೇಳಿರುವ ಹಳೆಯ ತ್ರಿಚಕ್ರ ವಾಹನಗಳು ಹಾಗೂ 11(i) ಐಟಂನಲ್ಲಿ ಪ್ರತ್ಯೇಕವಾಗಿ ಹೇಳಿರುವ ಹಳೆಯ ಮೋಟಾರು ಕಾರುಗಳು ಮೊದಲಾದವುಗಳಿಗೆ ಸಂಬಂಧಿಸಿ ತೆರಿಗೆಯನ್ನು ಪಾವತಿಸಿದ ಕಾಲಾವಧಿ ಮುಗಿದ ನಂತರ ಐದು ವರ್ಷ ಕಾಲಾವಧಿಗೆ ಮುಂಗಡ ತೆರಿಗೆಯನ್ನು IIನೇ ಅನುಬಂಧದಲ್ಲಿ ಪ್ರತ್ಯೇಕವಾಗಿ ಹೇಳಿರುವ ದರದಲ್ಲಿ ಹೊರಿಸತಕ್ಕದ್ದು ಹಾಗೂ 3(i) (ಎ)ಯಿಂದ 3(i) (ಇ) ವರೆಗೆ ಹಾಗೂ 3(ii) (ಎ)ಯಿಂದ 3(ii) (ಇ)ವರೆಗೆ ಇರುವ ಐಟಂಗಳಲ್ಲಿ ಪ್ರತ್ಯೇಕ ಹೇಳಿರುವ ಹೊಸ ಸರಕು ವಾಹನಗಳು, 7(i) (ಎ) ಐಟಂನಲ್ಲಿ ಪ್ರತ್ಯೇಕ ಹೇಳಿರುವ ಹೊಸ ಆಟೋರಿಕ್ಟಾಗಳು ಇತ್ಯಾದಿಗಳಿಗೆ ವಾಹನವನ್ನು ಮೊದಲ ಬಾರಿಗೆ ನೋಂದಣಿ ಮಾಡುವ ಸಮಯದಲ್ಲಿ IIನೇ ಅನುಬಂಧದಲ್ಲಿ ಪ್ರತ್ಯೇಕ ಹೇಳಿರುವ ದರದಲ್ಲಿ ಐದು ವರ್ಷ ಕಾಲಾವಧಿಗೆ ಇರುವ ಮುಂಗಡ ತೆರಿಗೆಯನ್ನು ಹೊರಿಸತಕ್ಕದ್ದು ಹಾಗೂ ಅನಂತರ 4ನೇ ವಿಭಾಗದ (1)ನೇ ಉಪ-ವಿಭಾಗದ ಏಳನೇ ಕ್ಷಿಪ್ರ ನಿಬಂಧನೆಯಲ್ಲಿ ಪ್ರತ್ಯೇಕವಾಗಿ ಹೇಳಿರುವ ದರದಲ್ಲಿ ಐದು ವರ್ಷಕ್ಕೆ ಅಥವಾ ಒಂದು ವರ್ಷಕ್ಕೆ ತೆರಿಗೆಯನ್ನು ಹೊರಿಸತಕ್ಕದ್ದು.”;

(ಬಿ) (5)ನೇ ಉಪ-ವಿಭಾಗದಲ್ಲಿ, ಅಸ್ತಿತ್ವದಲ್ಲಿರುವ ಕ್ಷಿಪ್ರ ನಿಬಂಧನೆಯಲ್ಲಿ, “(9)ನೇ ಉಪ-ವಿಭಾಗ ಪ್ರಕಾರ” ಎಂಬ ಪದಗಳಿಗೂ ಅಂಕಗಳಿಗೂ ಆವರಣಗಳಿಗೂ ಬದಲು “(8) ಹಾಗೂ (9) ಉಪ-ವಿಭಾಗಗಳ ಪ್ರಕಾರ” ಎಂಬ ಪದಗಳನ್ನೂ ಆವರಣಗಳನ್ನೂ ಅಂಕಗಳನ್ನೂ ಸೇರಿಸತಕ್ಕದ್ದು;

(3) (4)ನೇ ವಿಭಾಗದಲ್ಲಿ,—

(ಎ) (1)ನೇ ಉಪ-ವಿಭಾಗದಲ್ಲಿ,—

(i) ನಾಲ್ಕನೇ ಕ್ಷಿಪ್ರ ನಿಬಂಧನೆಯಲ್ಲಿ, “ಅನುಸೂಚಿಯ 2ನೇ ಐಟಂನಲ್ಲಿ ಹೇಳಿರುವ ಪ್ರಯಾಣಿಕರ ಅಥವಾ” ಎಂಬ ಪದಗಳ, ಆವರಣಗಳ ಅಥವಾ ಅಂಕಗಳ ನಂತರ ಈ ಕೆಳಗಿನ ಪದಗಳನ್ನು ಅಂಕಗಳನ್ನು ಹಾಗೂ ಆವರಣಗಳನ್ನು ಸೇರಿಸತಕ್ಕದ್ದು, ಅದೇನೆಂದರೆ:—

“ಅಥವಾ ಅನುಸೂಚಿಯಲ್ಲಿ 3(i) (ಎ)ಯಿಂದ 3(i) (ಇ) ವರೆಗೆ ಹಾಗೂ 3(ii) (ಎ)ಯಿಂದ 3(ii) (ಇ) ವರೆಗಿನ ಐಟಂಗಳಲ್ಲಿ ಪ್ರತ್ಯೇಕ ಹೇಳಿರುವ ಹೊಸ ಸರಕು ವಾಹನಗಳ ಅಥವಾ 7(i) (ಎ) ಐಟಂನಲ್ಲಿ ಪ್ರತ್ಯೇಕ ಹೇಳಿರುವ ಹೊಸ ಆಟೋರಿಕ್ಟಾಗಳ



ಅಥವಾ 11(i) ಐಟಂನಲ್ಲಿ ಪ್ರತ್ಯೇಕ ಹೇಳಿರುವ ಹಳೆಯ ಮೋಟಾರು ಕಾರುಗಳ ಅಥವಾ ನೋಂದಣಿ ಮಾಡಿದ ಮಾಲೀಕ ಅಥವಾ ಅದು ಕೈವಶ ಅಥವಾ ಅದರ ನಿಯಂತ್ರಣ ಇರುವ ವ್ಯಕ್ತಿ ಅಂತಹ ವಾಹನಗಳಿಗೆ ಸಂಬಂಧಿಸಿ ಕೊಡಬೇಕಾದ ಐದು ವರ್ಷಕ್ಕಿರುವ ಒಟ್ಟು ತೆರಿಗೆಯನ್ನು ಮುಂಗಡವಾಗಿ ಅಂತಹ ಕಾಲಾವಧಿಗಿರುವ ಒಂದು ಲೈಸೆನ್ಸಿನ ಮೇಲೆ ಪಾವತಿಸತಕ್ಕದ್ದು.”;

(ii) ಐದನೇ ಕ್ಲಿಪ್ಪ ನಿಬಂಧನೆಯ ಬದಲು, ಈ ಕೆಳಗಿನ ಕ್ಲಿಪ್ಪ ನಿಬಂಧನೆಯನ್ನು ಸೇರಿಸತಕ್ಕದ್ದು, ಅದೇನೆಂದರೆ:—

“ಮತ್ತೂ ಅಲ್ಲದೆ ಅನುಸೂಚಿಯ 6ನೇ ಐಟಂನಲ್ಲಿ ಪ್ರತ್ಯೇಕವಾಗಿ ಹೇಳಿರುವ ವ್ಯಕ್ತಿಪರ ಉಪಯೋಗಕ್ಕಿರುವ ಖಾಸಗಿ ಸೇವಾ ವಾಹನಗಳ (ಟ್ರಾನ್ಸ್‌ಪೋರ್ಟ್ ವಾಹನವಲ್ಲದ) ಅಥವಾ 10(iii)ನೇ ಐಟಂನಲ್ಲಿ ಪ್ರತ್ಯೇಕವಾಗಿ ಹೇಳಿರುವ ನಿರ್ಮಾಣ ಸಾಮಗ್ರಿ ವಾಹನಗಳಿಗೆ ಸಂಬಂಧಿಸಿ ನೋಂದಣಿ ಮಾಡಿದ ಮಾಲೀಕ ಅಥವಾ ತೆರಿಗೆ ಪಾವತಿಸಲು ಬಾಧ್ಯಸ್ಥನಾದ ವ್ಯಕ್ತಿ ಅಸ್ತಿತ್ವದಲ್ಲಿರುವ ತೆರಿಗೆ ಕಾಲಾವಧಿಯು ಮುಕ್ತಾಯವಾದ ನಂತರ ಅನುಸೂಚಿಯ ಸಂಬಂಧಪಟ್ಟ ಐಟಂನ (3)ನೇ ಕಾಲನಲ್ಲಿ ಪ್ರತ್ಯೇಕವಾಗಿ ಹೇಳಿರುವ ದರದಲ್ಲಿ, ಎರಡು ವರ್ಷಕ್ಕೆ ತೆರಿಗೆಯನ್ನು ಮೊತ್ತವಾಗಿ ಪಾವತಿಸತಕ್ಕದ್ದು.”;

(iii) ಆರನೇ ಕ್ಲಿಪ್ಪ ನಿಬಂಧನೆಯ ಬದಲು, ಈ ಕೆಳಗಿನ ಕ್ಲಿಪ್ಪ ನಿಬಂಧನೆಯನ್ನು ಸೇರಿಸತಕ್ಕದ್ದು, ಅದೇನೆಂದರೆ:—

“ಮತ್ತೂ ಅಲ್ಲದೆ, ಅನುಸೂಚಿಯ 1, 2, 3(i) (ಎ)ಯಿಂದ 3(i) (ಇ) ವರೆಗಿನ, 3(ii) (ಎ)ಯಿಂದ 3(ii) (ಇ) ವರೆಗಿನ 6, 7(i)(ಎ)ಯಿಂದ 7(i) (ಸಿ) ವರೆಗಿನ 10(iii) ಹಾಗೂ 11(i) ಎಂಬ ಐಟಂಗಳಲ್ಲಿ ಪ್ರತ್ಯೇಕ ಹೇಳಿರುವ ಏಕ ಕಾಲ ತೆರಿಗೆಯನ್ನು ಅಥವಾ ಒಟ್ಟು ತೆರಿಗೆಯನ್ನು ಪಾವತಿಸಿರುವ ವಾಹನಗಳಿಗೆ ಸಂಬಂಧಿಸಿ ನೋಂದಣಿ ಮಾಡಿದ ಮಾಲೀಕ ಅಥವಾ ತೆರಿಗೆಯನ್ನು ನೀಡಲು ಬಾಧ್ಯಸ್ಥನಾದ ಒಬ್ಬ ವ್ಯಕ್ತಿಯು, ಅಂತಹ ವಾಹನಕ್ಕೆ ಆತನು ತೆರಿಗೆ ನೀಡಿರುವ ಕಾಲಾವಧಿಗೆ ತೆರಿಗೆಯಲ್ಲಿನ ನಿರ್ದಿಷ್ಟ ಕಾಲಾವಧಿಯ ಯಾವುದೇ ನಿಯತಕಾಲಿಕ ಹೆಚ್ಚಳವನ್ನು ನೀಡಲು ಬಾಧ್ಯಸ್ಥನಲ್ಲ.”;

(iv) ಏಳನೇ ಕ್ಲಿಪ್ಪ ನಿಬಂಧನೆಯ ಬದಲು, ಈ ಕೆಳಗಿನ ಕ್ಲಿಪ್ಪ ನಿಬಂಧನೆಯನ್ನು ಸೇರಿಸತಕ್ಕದ್ದು, ಅದೇನೆಂದರೆ:—

“ಮತ್ತೂ ಅಲ್ಲದೆ, ಅನುಸೂಚಿಯ 3(i) (ಎ)ಯಿಂದ 3(i) (ಇ) ವರೆಗಿನ, 3(ii) (ಎ)ಯಿಂದ 3(ii) (ಇ) ವರೆಗಿನ ಐಟಂಗಳಲ್ಲಿ ಪ್ರತ್ಯೇಕ ಹೇಳಿರುವ ಸರಕು ವಾಹನಗಳ ಹಾಗೂ 7(i) (ಎ) ಐಟಂನಲ್ಲಿ ಪ್ರತ್ಯೇಕ ಹೇಳಿರುವ ಆಟೋರಿಕ್ವಾಗಳನ್ನು ಹಾಗೂ 7(i) (ಬಿ) ಐಟಂನಲ್ಲಿ ಪ್ರತ್ಯೇಕ ಹೇಳಿರುವ ಮೋಟಾರು ಕ್ಯಾಬ್‌ನ 7(i) (ಸಿ) ಐಟಂನಲ್ಲಿ ಪ್ರತ್ಯೇಕ ಹೇಳಿರುವ ಟೂರಿಸ್ಟ್ ಮೋಟಾರು ಕ್ಯಾಬ್‌ಗೆ ಸಂಬಂಧಿಸಿದ ಮಾಲೀಕ ಅಥವಾ ತೆರಿಗೆಯನ್ನು ನೀಡಲು ಬಾಧ್ಯಸ್ಥನಾದ ವ್ಯಕ್ತಿ, IIನೇ ಅನುಬಂಧದಲ್ಲಿ ಪ್ರತ್ಯೇಕ ಹೇಳಿರುವ ದರದಲ್ಲಿ ಐದು ವರ್ಷಕ್ಕಿರುವ ತೆರಿಗೆಯನ್ನು ಮೊತ್ತವಾಗಿ ಪಾವತಿಸುವ ಹಾಗೂ ಅನುಸೂಚಿಯಲ್ಲಿ ಯಥಾಕ್ರಮ 3(i) (ಎ)ಯಿಂದ 3(i) (ಇ) ವರೆಗಿನ, 3(ii) (ಎ)ಯಿಂದ 3(ii) (ಇ) ವರೆಗಿನ, 7(i) (ಎ)ಯಿಂದ 7(i) (ಸಿ) ವರೆಗಿನ ಐಟಂಗಳಲ್ಲಿ ಪ್ರತ್ಯೇಕ ಹೇಳಿರುವ ದರದಲ್ಲಿ ಒಂದು ವರ್ಷಕ್ಕೆ ತೆರಿಗೆಯನ್ನು ಪಾವತಿಸುವ ಅಥವಾ ಇಷ್ಟಾನುಸಾರ ಆಯ್ಕೆಮಾಡುವ ಹಕ್ಕು ಇರುವುದಾಗಿದೆ.”;

(ಬಿ) (3)ನೇ ಉಪ-ವಿಭಾಗದಲ್ಲಿ, ಅಸ್ತಿತ್ವದಲ್ಲಿರುವ ಕ್ಲಿಪ್ಪ ನಿಬಂಧನೆಯ ನಂತರ, ಈ ಕೆಳಗಿನ ಕ್ಲಿಪ್ಪ ನಿಬಂಧನೆಯನ್ನು ಸೇರಿಸತಕ್ಕದ್ದು, ಅದೇನೆಂದರೆ:—

“ಮತ್ತೂ ಅಲ್ಲದೆ, ಈ ಉಪ-ವಿಭಾಗದ (ಬಿ) ಖಂಡವು ತೆರಿಗೆಯ ಇ-ಪೇಮೆಂಟಿಗೆ ಬಾಧಕಗೊಳಿಸುವಂತದಲ್ಲ.”;

(5) 11ನೇ ವಿಭಾಗದ ಬದಲು ಈ ಕೆಳಗಿನ ವಿಭಾಗವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“11. ಮೋಟಾರು ವಾಹನಗಳನ್ನು ವಶಪಡಿಸಿಕೊಳ್ಳುವುದಕ್ಕೂ ತಡೆಯುವುದಕ್ಕೂ ಮಾರುವುದಕ್ಕೂ ಇರುವ ಅಧಿಕಾರ.—(1) ಸರಕಾರವು, ಇದಕ್ಕಾಗಿ ಅಧಿಕೃತಗೊಳಿಸಿದ ಮೋಟಾರು ವಾಹನ ಇಲಾಖೆಯ ಅಸಿಸ್ಟೆಂಟ್ ಮೋಟಾರು ವೆಹಿಕಲ್ ಇನ್ಸ್‌ಪೆಕ್ಟರರ ಪದವಿಗಿಂತ ಕಡಿಮೆಯಲ್ಲದ ಯಾವುದೇ ಅಧಿಕಾರಿ ಅಥವಾ ಸಬ್‌ಇನ್‌ಸ್ಪೆಕ್ಟರರ ಪದವಿಗಿಂತ ಕಡಿಮೆಯಲ್ಲದ ಯಾವುದೇ ಪ್ರೋಲೀಸ್ ಅಧಿಕಾರಿಯು, ತೆರಿಗೆ ಪಾವತಿಸಬೇಕಾದಂತಹ ಒಂದು ಮೋಟಾರು ವಾಹನಕ್ಕೆ ತೆರಿಗೆಯನ್ನು ಪಾವತಿಸದೆ ರಾಜ್ಯದೊಳಗೆ ಉಪಯೋಗಿಸಲಾಗಿದೆಯೆಂದೋ ಉಪಯೋಗಕ್ಕಾಗಿ ಜೋಪಾನಪಡಿಸಲಾಗಿದೆಯೆಂದೋ ನಂಬಲು ಕಾರಣವಿದ್ದಲ್ಲಿ, ಆ ವಾಹನವನ್ನು ವಶಪಡಿಸಬಹುದು ಹಾಗೂ ತಡೆದು ಹಿಡಿಯಬಹುದು ಹಾಗೂ ತೆರಿಗೆಯನ್ನು ಪಾವತಿಸುವುದಕ್ಕಿರುವ ರುಜುವಾತನ್ನು ಹಾಜರು ಪಡಿಸುವ ವರೆಗೆ ಆ ವಾಹನವನ್ನು ಭದ್ರವಾಗಿಡಲು ಅಗತ್ಯವಾದ ಏರ್ಪಾಡುಗಳನ್ನು ಮಾಡತಕ್ಕದ್ದು.

(2) (1)ನೇ ಉಪ-ವಿಭಾಗದ ಪ್ರಕಾರ ವಶಪಡಿಸಿದ ಹಾಗೂ ತಡೆಹಿಡಿದ ವಾಹನಕ್ಕೆ ಸಂಬಂಧಿಸಿ ನೀಡಬೇಕಾದ ತೆರಿಗೆಯನ್ನು ಆ ರೀತಿ ವಶಪಡಿಸಿದ ಹಾಗೂ ತಡೆಹಿಡಿದ ದಿನಾಂಕದಿಂದ 30 ದಿವಸದೊಳಗೆ ಪಾವತಿಸದಿದ್ದಲ್ಲಿ ಇದಕ್ಕಾಗಿ ಸರಕಾರವು ಅಧಿಕೃತಗೊಳಿಸಿದ ಅಧಿಕಾರಿಯು ನೋಂದಣಿ ಮಾಡಿದ ಮಾಲೀಕ ಅಥವಾ ಆ ರೀತಿ ವಶಪಡಿಸಿದ ಹಾಗೂ ತಡೆಹಿಡಿಯುವುದಕ್ಕಿಂತ ನಿಕಟಪೂರ್ವದಲ್ಲಿ ವಾಹನವು ಕೈವಶ ಅಥವಾ ನಿಯಂತ್ರಣೆಯಲ್ಲಿನ ವ್ಯಕ್ತಿಗೆ ನಿಗದಿ ಪಡಿಸಬಹುದಾದಂತಹ ರೀತಿಯಲ್ಲಿ ಒಂದು ನೋಟೀಸನ್ನು ನೀಡಬಹುದಾಗಿದೆ. ಅಂತಹ ವ್ಯಕ್ತಿಯು ಫೈಲು ಮಾಡಿದ ಯಾವುದೇ ದೂರುಗಳು, ಇದ್ದಲ್ಲಿ ಅದನ್ನು ಪರಿಗಣಿಸಿದ ನಂತರ, ನೀಡಬೇಕಾದಂತಹ ತೆರಿಗೆಯನ್ನು ಈ ತನಕ ಪಾವತಿಸಲಿಲ್ಲ ಎಂದು ಅಧಿಕೃತಗೊಳಿಸಲ್ಪಟ್ಟ ಅಧಿಕಾರಿಗೆ ಮನವರಿಕೆಯಾದಲ್ಲಿ ಆತನು ನಿಗದಿಪಡಿಸಬಹುದಾದಂತಹ ರೀತಿಯಲ್ಲಿ ಅಂತಹ ವಾಹನವನ್ನು ಮಾರುವ ಮೂಲಕ, ಸಿಗಬೇಕಾದಂತಹ ತೆರಿಗೆಯನ್ನು ವಸೂಲಿಮಾಡಬಹುದಾಗಿದೆ:

ಆದರೆ, ವಾಹನವನ್ನು ಮಾರುವುದಕ್ಕಿರುವ ಅಧಿಸೂಚನೆಯ ದಿನಾಂಕಕ್ಕೆ ಮುಂಚಿತವಾಗಿ ಯಾವುದೇ ಸಮಯದಲ್ಲಿ ಪಾವತಿಸಬೇಕಾದ ತೆರಿಗೆಯನ್ನು ಪಾವತಿಸುವುದಾದಲ್ಲಿ ಅಂತಹ ಯಾವುದೇ ವಾಹನವನ್ನು ಮಾರತಕ್ಕದ್ದಲ್ಲ.

(3) ನೋಂದಣಿ ಮಾಡಿದ ಮಾಲೀಕ ಅಥವಾ ವಾಹನವು ಕೈವಶ ಅಥವಾ ನಿಯಂತ್ರಣೆಯಲ್ಲಿ ಇರುವ ವ್ಯಕ್ತಿಯು (2)ನೇ ಉಪ-ವಿಭಾಗದ ಪ್ರಕಾರ ನೀಡಿದ ನೋಟೀಸಿಗೆ ಯಾವುದೇ ಆಕ್ಷೇಪವನ್ನು ಮಂಡಿಸದಿದ್ದಲ್ಲಿ, ಅಧಿಕೃತ ಅಧಿಕಾರಿಯು (2)ನೇ ಉಪ-ವಿಭಾಗದಲ್ಲಿ ನಿಬಂಧನೆಮಾಡಿದ ಪ್ರಕಾರ ಅಂತಹ ವಾಹನವನ್ನು ಮಾರತಕ್ಕದ್ದು.

(4) (1)ನೇ ಉಪ-ವಿಭಾಗದ ಪ್ರಕಾರ ಪೋಲೀಸು ಅಧಿಕಾರಿಯು ವಶಪಡಿಸಿ ಹಾಗೂ ತಡೆ ಹಿಡಿದ ವಾಹನಕ್ಕೆ ಸಂಬಂಧಿಸಿ ಪಾವತಿಸಬೇಕಾದ ತೆರಿಗೆಯನ್ನು ಅಂತಹ ವಶಪಡಿಸುವಿಕೆ ಹಾಗೂ ತಡೆಹಿಡಿಯುವಿಕೆಯ ದಿನಾಂಕದಿಂದ 30 ದಿವಸದೊಳಗೆ ಪಾವತಿಸದಿದ್ದಲ್ಲಿ, ಸಂಬಂಧಪಟ್ಟ ಪೋಲೀಸು ಅಧಿಕಾರಿಯು ಅಂತಹ ವಾಹನವನ್ನು, ಅದರ ಮೇಲಿನ ಒಂದು ವರದಿಯ ಸಮೇತ, ಮೋಟಾರು ವಾಹನ ಇಲಾಖೆಗೆ ಹಸ್ತಾಂತರಿಸತಕ್ಕದ್ದು. ಅಂತಹ ವರದಿಯು ಲಭಿಸಿದ ನಂತರ, ಅಧಿಕೃತ ಅಧಿಕಾರಿಯು (2)ನೇ ಉಪ-ವಿಭಾಗದ ಪ್ರಕಾರ ಅಂತಹ ವಾಹನವನ್ನು ಮಾರತಕ್ಕದ್ದು.”;

(6) 12ನೇ ವಿಭಾಗದ ನಂತರ, ಈ ಕೆಳಗಿನ ವಿಭಾಗವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“12ಎ. ತೆರಿಗೆಯನ್ನು ನೀಡದಿದ್ದಲ್ಲಿ ತೆರಿಗೆಯ ಮೇಲೆ ಪಾವತಿಸಬೇಕಾದ ಬಡ್ಡಿ.—  
3ನೇ ವಿಭಾಗದ ಪ್ರಕಾರ ಪಾವತಿಸಬೇಕಾದ ತೆರಿಗೆಯನ್ನು ಅದನ್ನು ಪಾವತಿಸಲು ನಿಗದಿಪಡಿಸಿದ  
ಕಾಲಾವಧಿಯು ಮುಗಿಯುವ ದಿನಾಂಕದಿಂದ ಆರು ತಿಂಗಳೊಳಗೆ ಪಾವತಿಸಲು ಯಾವುದೇ  
ವ್ಯಕ್ತಿಯು ಲೋಪ ಮಾಡುವುದಾದಲ್ಲಿ, 12ನೇ ವಿಭಾಗದ ಪ್ರಕಾರ ಪಾವತಿಸಬೇಕಾದ ಹೆಚ್ಚುವರಿ  
ತೆರಿಗೆಯನ್ನು ಹೊರತುಪಡಿಸಿ ಅಂತಹ ತೆರಿಗೆಯ ಮೇಲೆ ಪ್ರತಿವರ್ಷವೂ ಹನ್ನೆರಡು ಶೇಕಡಾದ  
ದರದಲ್ಲಿ, ಮೊತ್ತವನ್ನು ವಸೂಲಿಮಾಡುವ ದಿನಾಂಕದ ವರೆಗೆ, ಬಡ್ಡಿಯನ್ನು ನೀಡಲು ಆತನು  
ಬಾಧ್ಯಸ್ಥನಾಗಿರುವನು:

ಆದರೆ, ಈ ವಿಭಾಗದ ಕೆಳಗೆ ಪಾವತಿಸಬೇಕಾದ ಬಡ್ಡಿ, ಪಾವತಿಸಬೇಕಾದ  
ತೆರಿಗೆ ಮೊತ್ತಕ್ಕಿಂತ ಅಧಿಕವಾಗಿರತಕ್ಕದ್ದಲ್ಲ.”;

(7) ಅನುಸೂಚಿಯಲ್ಲಿ,—

(ಎ) ಕ್ರಮನಂಬ್ರ 1 ಹಾಗೂ 2 ಹಾಗೂ ಅದರದುರಿನ (2) ಹಾಗೂ (3)  
ಕಾಲಂಗಳಲ್ಲಿನ ನಮೂದನೆಗಳ ಬದಲು, ಈ ಕೆಳಗಿನ ಕ್ರಮನಂಬ್ರಗಳನ್ನು ಹಾಗೂ  
ನಮೂದನೆಗಳನ್ನು ಯಥಾಕ್ರಮವಾಗಿ ಸೇರಿಸತಕ್ಕದ್ದು, ಅದೇನೆಂದರೆ:—

“1. ಮೋಟಾರು ಸೈಕಲುಗಳು (ಯಂತ್ರ ಶಕ್ತಿಯಿಂದ ಚಲಿಸುವ 45.00  
ಅಟಾಚ್‌ಮೆಂಟ್‌ಗಳಿಂದಿರುವ ಮೋಟಾರು ಸ್ಕೂಟರುಗಳು  
ಹಾಗೂ ಸೈಕಲುಗಳೂ ಒಳಗೊಂಡು)

2. ಸರಕುಗಳನ್ನು ಅಥವಾ ಪ್ರಯಾಣಿಕರನ್ನು ಸಾಗಿಸಲು 45.00 .”;  
ಉಪಯೋಗಿಸಿದ ತ್ರಿಚಕ್ರ ವಾಹನ (ಯಂತ್ರ ಶಕ್ತಿಯಿಂದ  
ಚಲಿಸುವ ಅಟಾಚ್‌ಮೆಂಟ್‌ಗಳಿಂದಿರುವ ತ್ರಿಚಕ್ರ ಸೈಕಲುಗಳು  
ಹಾಗೂ ಸೈಕಲ್ ರಿಕ್ವಾಗಳು ಒಳಗೊಂಡು)

(ಬಿ) ಕ್ರಮನಂಬ್ರ 7ರಲ್ಲಿ, (i)ನೇ ಐಟಂ ಹಾಗೂ ಅದರ ಕೆಳಗಿನ (2)  
ಹಾಗೂ (3) ಕಾಲಂಗಳಲ್ಲಿನ ನಮೂದನೆಗಳ ಬದಲು, ಈ ಕೆಳಗಿನ ಐಟಂಗಳನ್ನು ಹಾಗೂ  
ನಮೂದನೆಗಳನ್ನು ಯಥಾಕ್ರಮವಾಗಿ ಸೇರಿಸತಕ್ಕದ್ದು, ಅದೇನೆಂದರೆ:—

“(i) ಕಾಂಟ್ರಾಕ್ಟ್ ಕ್ಯಾರಿಯೇಜ್ ಆಗಿ ಮಾತ್ರ ಚಲಾಯಿಸಲು ಅನುಮತಿಸಲ್ಪಟ್ಟ ವಾಹನಗಳು

(ಎ)	3ಕ್ಕಿಂತ ಹೆಚ್ಚಲ್ಲದ ಪ್ರಯಾಣಿಕರನ್ನು ಸಾಗಿಸುವ (ಆಟೋರಿಕ್ಷಾ)	125.00
(ಬಿ)	2ಕ್ಕಿಂತ ಹೆಚ್ಚು ಆದರೆ 6ಕ್ಕಿಂತ ಹೆಚ್ಚಲ್ಲದ ಪ್ರಯಾಣಿಕರನ್ನು ಸಾಗಿಸುವ ಟೂರಿಸ್ಟ್ ಮೋಟಾರು ಕ್ಯಾಬುಗಳ ಹೊರತಾದ (ಮೋಟಾರು ಕ್ಯಾಬ್)	350.00
(ಸಿ)	ಟೂರಿಸ್ಟ್ ಮೋಟಾರು ಕ್ಯಾಬುಗಳು	425.00
(ಡಿ)	ರಾಜ್ಯದೊಳಗೆ ಚಲಾಯಿಸಲು ಅನುಮತಿಸಿರುವ ವಾಹನಗಳು	
(i)	6 ಪ್ರಯಾಣಿಕರಿಗಿಂತ ಹೆಚ್ಚು ಆದರೆ 12ಕ್ಕಿಂತ ಹೆಚ್ಚಲ್ಲದ ಪ್ರಯಾಣಿಕರನ್ನು ಸಾಗಿಸಲು ಅನುಮತಿಸಿರುವ ಸಾಧಾರಣ ಕಾಂಟ್ರಾಕ್ಟ್ ಕ್ಯಾರಿಯೇಜ್-ಪ್ರತಿಯೊಬ್ಬ ಪ್ರಯಾಣಿಕನಿಗೂ	310.00
(ii)	12 ಪ್ರಯಾಣಿಕರಿಗಿಂತ ಹೆಚ್ಚು ಆದರೆ 20ಕ್ಕಿಂತ ಹೆಚ್ಚಲ್ಲದ ಪ್ರಯಾಣಿಕರನ್ನು ಸಾಗಿಸಲು ಅನುಮತಿಸಿರುವ ಸಾಧಾರಣ ಕಾಂಟ್ರಾಕ್ಟ್ ಕ್ಯಾರಿಯೇಜ್-ಪ್ರತಿಯೊಬ್ಬ ಪ್ರಯಾಣಿಕನಿಗೂ	530.00
(iii)	20ಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಸಾಗಿಸಲು ಅನುಮತಿಸಿರುವ ಸಾಧಾರಣ ಕಾಂಟ್ರಾಕ್ಟ್ ಕ್ಯಾರಿಯೇಜ್-ಪ್ರತಿಯೊಬ್ಬ ಪ್ರಯಾಣಿಕನಿಗೂ	750.00
(iv)	ಪುಷ್‌ಬ್ಯಾಕ್ ಸೀಟುಗಳಿರುವ ಹಾಗೂ 6 ಪ್ರಯಾಣಿಕರಿಗಿಂತ ಹೆಚ್ಚು ಆದರೆ 12ಕ್ಕಿಂತ ಹೆಚ್ಚಲ್ಲದ ಪ್ರಯಾಣಿಕರನ್ನು ಸಾಗಿಸಲು ಅನುಮತಿಸಿರುವ ಕಾಂಟ್ರಾಕ್ಟ್ ಕ್ಯಾರಿಯೇಜ್- ಪ್ರತಿಯೊಬ್ಬ ಪ್ರಯಾಣಿಕನಿಗೂ	500.00

- (v) ಪುಷ್‌ಬ್ಯಾಕ್ ಸೀಟುಗಳಿರುವ ಹಾಗೂ 12 750.00  
ಪ್ರಯಾಣಿಕರಿಗಿಂತ ಹೆಚ್ಚು ಆದರೆ 20ಕ್ಕಿಂತ  
ಹೆಚ್ಚಲ್ಲದ ಪ್ರಯಾಣಿಕರನ್ನು ಸಾಗಿಸಲು  
ಅನುಮತಿಸಿರುವ ಕಾಂಟ್ರಾಕ್ಟ್ ಕ್ಯಾರಿಯೇಜ್-  
ಪ್ರತಿಯೊಬ್ಬ ಪ್ರಯಾಣಿಕನಿಗೂ
- (vi) ಪುಷ್‌ಬ್ಯಾಕ್ ಸೀಟುಗಳಿರುವ ಹಾಗೂ 20ಕ್ಕಿಂತ 1000.00  
ಹೆಚ್ಚು ಪ್ರಯಾಣಿಕರನ್ನು ಸಾಗಿಸಲು  
ಅನುಮತಿಸಿರುವ ಕಾಂಟ್ರಾಕ್ಟ್ ಕ್ಯಾರಿಯೇಜ್-  
ಪ್ರತಿಯೊಬ್ಬ ಪ್ರಯಾಣಿಕನಿಗೂ
- (vii) ಸ್ಲೀಪರ್ ಬರ್ತ್‌ಗಳಿರುವ ಹಾಗೂ 6 1000.00  
ಪ್ರಯಾಣಿಕರಿಗಿಂತ ಹೆಚ್ಚು ಆದರೆ 12ಕ್ಕಿಂತ  
ಹೆಚ್ಚಲ್ಲದ ಪ್ರಯಾಣಿಕರನ್ನು ಸಾಗಿಸಲು  
ಅನುಮತಿಸಿರುವ ಕಾಂಟ್ರಾಕ್ಟ್ ಕ್ಯಾರಿಯೇಜ್-  
ಪ್ರತಿಯೊಬ್ಬ ಪ್ರಯಾಣಿಕನಿಗೂ
- (viii) ಸ್ಲೀಪರ್ ಬರ್ತ್‌ಗಳಿರುವ ಹಾಗೂ 12 1500.00  
ಪ್ರಯಾಣಿಕರಿಗಿಂತ ಹೆಚ್ಚು ಆದರೆ 20ಕ್ಕಿಂತ  
ಹೆಚ್ಚಲ್ಲದ ಪ್ರಯಾಣಿಕರನ್ನು ಸಾಗಿಸಲು  
ಅನುಮತಿಸಿರುವ ಕಾಂಟ್ರಾಕ್ಟ್ ಕ್ಯಾರಿಯೇಜ್-  
ಪ್ರತಿಯೊಬ್ಬ ಪ್ರಯಾಣಿಕನಿಗೂ
- (ix) ಸ್ಲೀಪರ್ ಬರ್ತ್‌ಗಳಿರುವ ಹಾಗೂ 20ಕ್ಕಿಂತ 2000.00  
ಹೆಚ್ಚು ಪ್ರಯಾಣಿಕರನ್ನು ಸಾಗಿಸಲು  
ಅನುಮತಿಸಿರುವ ಕಾಂಟ್ರಾಕ್ಟ್ ಕ್ಯಾರಿಯೇಜ್-  
ಪ್ರತಿಯೊಬ್ಬ ಪ್ರಯಾಣಿಕನಿಗೂ

(ಇ) ಕೇರಳದಲ್ಲಿ ನೋಂದಣಿ ಮಾಡಿದ ಹಾಗೂ 1988ರ ಮೋಟಾರು ವಾಹನ ಅಧಿನಿಯಮ (1988ರ 59ನೇ ಕೇಂದ್ರ ಅಧಿನಿಯಮ)ದ 88ನೇ ವಿಭಾಗದ (9)ನೇ ಉಪ-ವಿಭಾಗದ ಕೆಳಗೆ ಪರ್ಮಿಟ್‌ಪಡದ ನಂತರ ಅಂತರ್‌ರಾಜ್ಯ ಮಟ್ಟದಲ್ಲಿ ಓಡಿಸುವಂತಹ ವಾಹನಗಳು.

- |   |         |
|---|---------|
| (i) 6ಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಸಾಗಿಸಲು ಅನುಮತಿಸಿರುವ ಸಾಧಾರಣ ಕಾಂಟ್ರಾಕ್ಟ್ ಕ್ಯಾರಿಯೇಜ್-ಪ್ರತಿಯೊಬ್ಬ ಪ್ರಯಾಣಿಕನಿಗೂ                      | 1540.00 |
| (ii) ಪ್ರಿಮಿಯಂ ಸೀಟುಗಳಿರುವ ಹಾಗೂ 6ಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಸಾಗಿಸಲು ಅನುಮತಿಸಿರುವ ಕಾಂಟ್ರಾಕ್ಟ್ ಕ್ಯಾರಿಯೇಜ್-ಪ್ರತಿಯೊಬ್ಬ ಪ್ರಯಾಣಿಕನಿಗೂ   | 2000.00 |
| (iii) ಸ್ಲೀಪರ್ ಬರ್ತ್‌ಗಳಿರುವ ಹಾಗೂ 6ಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಸಾಗಿಸಲು ಅನುಮತಿಸಿರುವ ಕಾಂಟ್ರಾಕ್ಟ್ ಕ್ಯಾರಿಯೇಜ್-ಪ್ರತಿಯೊಬ್ಬ ಪ್ರಯಾಣಿಕನಿಗೂ | 3000.00 |

(ಎಫ್) ಇತರ ರಾಜ್ಯಗಳಲ್ಲಿ ನೋಂದಣಿ ಮಾಡಿದ ಹಾಗೂ 1988ರ ಮೋಟಾರು ವಾಹನ ಅಧಿನಿಯಮ (1988ರ 59ನೇ ಕೇಂದ್ರ ಅಧಿನಿಯಮ)ದ 88ನೇ ವಿಭಾಗದ (8) ಹಾಗೂ (9)ನೇ ಉಪ-ವಿಭಾಗಗಳ ಪ್ರಕಾರ ಪರ್ಮಿಟ್ ಪಡೆದ ನಂತರ ಕೇರಳಕ್ಕೆ ಪ್ರವೇಶಿಸುವ ವಾಹನಗಳು.

- |   |         |
|---|---------|
| (i) 6ಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಸಾಗಿಸಲು ಅನುಮತಿಸಿರುವ ಸಾಧಾರಣ ಕಾಂಟ್ರಾಕ್ಟ್ ಕ್ಯಾರಿಯೇಜ್-ಪ್ರತಿಯೊಬ್ಬ ಪ್ರಯಾಣಿಕನಿಗೂ                    | 4000.00 |
| (ii) ಪ್ರಿಮಿಯಂ ಸೀಟುಗಳಿರುವ ಹಾಗೂ 6ಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಸಾಗಿಸಲು ಅನುಮತಿಸಿರುವ ಕಾಂಟ್ರಾಕ್ಟ್ ಕ್ಯಾರಿಯೇಜ್-ಪ್ರತಿಯೊಬ್ಬ ಪ್ರಯಾಣಿಕನಿಗೂ | 6000.00 |

(iii) ಸ್ಲೀಪರ್ ಬರ್ತ್‌ಗಳಿರುವ ಹಾಗೂ 6ಕ್ಕಿಂತ 7000.00  
ಹೆಚ್ಚು ಪ್ರಯಾಣಿಕರನ್ನು ಸಾಗಿಸಲು  
ಅನುಮತಿಸಿರುವ ಕಾಂಟ್ರಾಕ್ಟ್ ಕ್ಯಾರಿಯೇಜ್-  
ಪ್ರತಿಯೊಬ್ಬ ಪ್ರಯಾಣಿಕನಿಗೂ

(ii) ಕಾಂಟ್ರಾಕ್ಟ್ ಕ್ಯಾರೇಜುಗಳಾಗಿ ಓಡಿಸಲು ಅನುಮತಿಸಿರುವ ಹಾಗೂ ಶಿಕ್ಷಣ ಸಂಸ್ಥೆಯ  
ಬಸ್ ಆಗಿ ಮಾತ್ರ ಉಪಯೋಗಿಸಲ್ಪಡುವ ಮೋಟಾರು ವಾಹನಗಳು

(ಎ) ಚಾಲಕನನ್ನು ಒಳಗೊಂಡು 20 ಅಥವಾ ಅದಕ್ಕಿಂತ 500.00  
ಕಡಿಮೆ ಸೀಟುಗಳಿರುವ ವಾಹನಗಳು

(ಬಿ) 20ಕ್ಕಿಂತ ಹೆಚ್ಚು ಸೀಟುಗಳಿರುವ ವಾಹನಗಳು 1000.00”;

(ಸಿ) ಕ್ರಮನಂಬು 11ರಲ್ಲಿ, (ii)ನೇ ಐಟಂ ಹಾಗೂ ಅದರದರಿನ (2)  
ಹಾಗೂ (5)ನೇ ಕಾಲಂಗಳಲ್ಲಿನ ನಮೂದನೆಗಳ ನಂತರ, ಈ ಕೆಳಗಿನ ಐಟಂ ಹಾಗೂ  
ನಮೂದನೆಗಳನ್ನು ಯಥಾಕ್ರಮವಾಗಿ ಸೇರಿಸತಕ್ಕದ್ದು, ಅದೇನೆಂದರೆ:—

“(iii) ಕ್ಯಾರವನ್/ಕ್ಯಾಂಪಿಂಗ್ ಟೈಲರ್-ನೆಲ ವಿಸ್ತೀರ್ಣದ 1000.00”;  
ಪ್ರತಿ ಚದುರ ಮೀಟರಿಗೆ ಅಥವಾ ಅದರ ಭಾಗಕ್ಕೆ

(ಡಿ) ಕ್ರಮನಂಬು 13ರಲ್ಲಿ, “1 ಶಿಕ್ಷಣ ಸಂಸ್ಥೆಯ ಬಸ್” ಎಂಬ ಐಟಂಗೆ  
ಹಾಗೂ ಅದರದರಿನ (2) ಹಾಗೂ (3)ನೇ ಕಾಲಂಗಳಲ್ಲಿನ ನಮೂದನೆಗಳ ಬದಲು, ಈ  
ಕೆಳಗಿನ ಐಟಂ ಹಾಗೂ ನಮೂದನೆಗಳನ್ನು ಯಥಾಕ್ರಮವಾಗಿ ಸೇರಿಸತಕ್ಕದ್ದು, ಅದೇನೆಂದರೆ:—

“1 ಜನರೇಟರ್ ವ್ಯಾನ್/ಕಂಪ್ರೆಸರ್/ರಿಗ್

(ಎ) ಲೈಟ್ ಮೋಟಾರು ವೆಹಿಕಲ್ 1000.00

(ಬಿ) ಮೀಡಿಯಂ ಮೋಟಾರು ವೆಹಿಕಲ್ 1500.00

(ಸಿ) ಹೆವಿ ಮೋಟಾರು ವೆಹಿಕಲ್ 2000.00

(ಡಿಎ) ಅನುಸೂಚಿಯ ಕ್ಲಿಪ್ಪ ನಿಬಂಧನೆಯಲ್ಲಿ (6)ನೇ ವಾಕ್ಯವೃಂದದ ನಂತರ, ಈ  
ಕೆಳಗಿನ ಖಂಡವನ್ನು ಸೇರಿಸತಕ್ಕದ್ದು, ಅದೇನೆಂದರೆ:—



“(7) ಸಾಮಾನ್ಯ ಸೀಟುಗಳು, ಪುಷ್‌ವ್ಯಾಕ್ ಸೀಟುಗಳು ಹಾಗೂ ಸ್ಲಿಪರ್ ಬರ್ತ್‌ಗಳಿರುವ ಕಾಂಪ್ರಾಕ್ಟ್ ಕ್ಯಾರಿಯೇಜುಗಳ ವಿಷಯದಲ್ಲಿ ವಾಹನದ ತೆರಿಗೆಯನ್ನು ಪ್ರತಿಯೊಂದು ರೀತಿಯ ಸೀಟುಗಳ ಸರಿಯಾದ ಲೆಕ್ಕದ ತಳಹದಿಯಲ್ಲಿ ಅನುಸೂಚಿಯಲ್ಲಿ ಹೇಳಿರುವ ದರದಲ್ಲಿ ವಸೂಲಿಮಾಡತಕ್ಕದ್ದು.”;

(ಇ) ಅನುಬಂಧ 1ರಲ್ಲಿ,—

(i) ಕ್ರಮನಂಬ್ರ ಎ ಹಾಗೂ ಅದರ ಕೆಳಗಿನ (2) ಹಾಗೂ (3)ನೇ ಕಾಲಂಗಳಲ್ಲಿನ ನಮೂದನೆಗಳ ಬದಲು, ಈ ಕೆಳಗಿನ ಕ್ರಮನಂಬ್ರ ಹಾಗೂ ನಮೂದನೆಗಳನ್ನು ಯಥಾಕ್ರಮ ಸೇರಿಸತಕ್ಕದ್ದು, ಅದೇನೆಂದರೆ:—

“ಎ. ಸರಕುಗಳನ್ನೋ ಪ್ರಯಾಣಿಕರನ್ನೋ ಸಾಗಿಸಲು ಉಪಯೋಗಿಸಿದ ಹೊಸ ಮೋಟರು ಸೈಕಲುಗಳು (ಮೋಟರು ಸ್ಕೂಟರುಗಳು ಹಾಗೂ ಯಂತ್ರ ಶಕ್ತಿಯಿಂದ ಚಲಿಸುವ ಅಟಾಚ್‌ಮೆಂಟ್‌ಗಳಿಂದಿರುವ ಸೈಕಲ್‌ಗಳು ಒಳಗೊಂಡು) ಹಾಗೂ ತ್ರಿಚಕ್ರ ವಾಹನಗಳು ಹಾಗೂ (ಟ್ರಿಸೈಕಲುಗಳು ಹಾಗೂ ಯಂತ್ರ ಶಕ್ತಿಯಿಂದ ಚಲಿಸುವ ಅಟಾಚ್‌ಮೆಂಟ್‌ಗಳಿಂದಿರುವ ಸೈಕಲ್ ರಿಕ್ಲಾಗಳು ಒಳಗೊಂಡು) ವ್ಯಕ್ತಿಗತ ಬಳಕೆಯ ಖಾಸಗಿ ಸೇವಾ ವಾಹನ (ಎನ್.ಟಿ.ವಿ.) ಮೋಟರು ಕಾರುಗಳು ಹಾಗೂ ಮೋಟಾರು ಕ್ಯಾಬುಗಳು ಹಾಗೂ ಟೂರಿಸ್ಟ್ ಮೋಟಾರು ಕ್ಯಾಬುಗಳು ಹಾಗೂ ನಿರ್ಮಾಣೋಪಕರಣಗಳ ವಾಹನಗಳು

1. ಖರೀದಿ ಮೌಲ್ಯವು ಒಂದು ಲಕ್ಷ ರೂಪಾಯಿ ವರೆಗಿನ ಮೋಟಾರು ಸೈಕಲುಗಳು ಹಾಗೂ (ಮೋಟರು ಸ್ಕೂಟರುಗಳು ಹಾಗೂ ಯಂತ್ರ ಶಕ್ತಿಯಿಂದ ಚಲಿಸುವ ಅಟಾಚ್‌ಮೆಂಟ್‌ಗಳಿಂದ

ವಾಹನದ ಖರೀದಿ ಮೌಲ್ಯದ 6%

ರುವ ಸೈಕಲುಗಳು ಒಳಗೊಂಡು) ಸೈಡುಕಾರು ಇರುವ ಅಥವಾ ಇಲ್ಲದ ಅಥವಾ ಟ್ರೇಲರುಗಳಲ್ಲಿ ಜೋಡಿಸಿರುವ ಎಲ್ಲಾ ರೀತಿಯ ಬೈಸಿಕಲುಗಳು

- |    |  |                       |
|----|--|-----------------------|
| 2. | ಖರೀದಿ ಮೌಲ್ಯವು ಒಂದು ಲಕ್ಷ ರೂಪಾಯಿ ವರೆಗಿಂತ ಹೆಚ್ಚಿರುವ ಮೋಟಾರು ಸೈಕಲುಗಳು ಹಾಗೂ (ಮೋಟರು ಸ್ಕೂಟರುಗಳು ಹಾಗೂ ಯಂತ್ರ ಶಕ್ತಿಯಿಂದ ಚಲಿಸುವ ಅಟಾಚ್‌ಮೆಂಟ್ ಗಳಿಂದಿರುವ ಸೈಕಲುಗಳು ಒಳಗೊಂಡು) ಸೈಡ್ ಕಾರಿರುವ ಅಥವಾ ಇಲ್ಲದ ಟ್ರೇಲರುಗಳಲ್ಲಿ ಜೋಡಿಸಿರುವ ಎಲ್ಲಾ ರೀತಿಯ ಬೈಸಿಕಲುಗಳು | ವಾಹನದ ಖರೀದಿ ಮೌಲ್ಯದ 8% |
| 3. | ಸರಕುಗಳನ್ನು ಹಾಗೂ ಪ್ರಯಾಣಿಕರನ್ನು ಸಾಗಿಸಲು ಉಪಯೋಗಿಸಿದ ತ್ರಿಚಕ್ರ ವಾಹನಗಳು ಹಾಗೂ ಯಂತ್ರಶಕ್ತಿಯಿಂದ ಚಲಿಸುವ ತ್ರಿಚಕ್ರ ಸೈಕಲುಗಳು ಹಾಗೂ ಸೈಕಲ್ ರಿಕ್ವಾ ಗಳೂ ಒಳಗೊಂಡು  | ವಾಹನದ ಖರೀದಿ ಮೌಲ್ಯದ 6% |
| 4. | ಖರೀದಿ ಮೌಲ್ಯವು 5 ಲಕ್ಷ ರೂಪಾಯಿ ವರೆಗಿನ ವ್ಯಕ್ತಿಗತವಾದ ಉಪಯೋಗಕ್ಕಿರುವ ಮೋಟಾರು ಕಾರುಗಳು ಹಾಗೂ ಖಾಸಗಿ ಸೇವಾ ವಾಹನಗಳು (ಎನ್.ಟಿ.ವಿ)  | ವಾಹನದ ಖರೀದಿ ಮೌಲ್ಯದ 6% |
| 5. | ಖರೀದಿ ಮೌಲ್ಯವು 5 ಲಕ್ಷ ರೂಪಾಯಿಗಿಂತ ಹೆಚ್ಚು ಹಾಗೂ 10 ಲಕ್ಷ ರೂಪಾಯಿ ವರೆಗಿನ ವ್ಯಕ್ತಿಗತವಾದ ಉಪಯೋಗಕ್ಕಿರುವ ಮೋಟಾರು ಕಾರುಗಳು ಹಾಗೂ ಖಾಸಗಿ ಸೇವಾ ವಾಹನಗಳು (ಎನ್.ಟಿ.ವಿ)   | ವಾಹನದ ಖರೀದಿ ಮೌಲ್ಯದ 8% |

- |     |   |                        |
|-----|---|------------------------|
| 6.  | ಖರೀದಿ ಮೌಲ್ಯವು 10 ಲಕ್ಷ ರೂಪಾಯಿಗಿಂತ ಹೆಚ್ಚು ಹಾಗೂ 15 ಲಕ್ಷ ರೂಪಾಯಿ ವರೆಗಿನ ವ್ಯಕ್ತಿಗತವಾದ ಉಪಯೋಗಕ್ಕಿರುವ ಮೋಟಾರು ಕಾರುಗಳು ಹಾಗೂ ಖಾಸಗಿ ಸೇವಾ ವಾಹನಗಳು (ಎನ್.ಟಿ.ವಿ) | ವಾಹನದ ಖರೀದಿ ಮೌಲ್ಯದ 10% |
| 7.  | ಖರೀದಿ ಮೌಲ್ಯವು 15 ಲಕ್ಷ ರೂಪಾಯಿಗಿಂತ ಹೆಚ್ಚಿರುವ ವ್ಯಕ್ತಿಗತವಾದ ಉಪಯೋಗಕ್ಕಿರುವ ಮೋಟಾರು ಕಾರುಗಳು ಹಾಗೂ ಖಾಸಗಿ ಸೇವಾ ವಾಹನಗಳು (ಎನ್.ಟಿ.ವಿ)                         | ವಾಹನದ ಖರೀದಿ ಮೌಲ್ಯದ 15% |
| 8.  | 1500 ಕ್ಯೂಬಿಕ್ ಸಾಮರ್ಥ್ಯಕ್ಕಿಂತ ಕೆಳಗಿನ ಮೋಟಾರು ಕ್ಯಾಬುಗಳು  | ವಾಹನದ ಖರೀದಿ ಮೌಲ್ಯದ 6%  |
| 9.  | 1500 ಕ್ಯೂಬಿಕ್ ಸಾಮರ್ಥ್ಯಕ್ಕಿಂತ ಕೆಳಗಿನ ಹಾಗೂ ಖರೀದಿ ಮೌಲ್ಯ 10 ಲಕ್ಷ ರೂಪಾಯಿ ವರೆಗಿನ ಟೂರಿಸ್ಟ್ ಮೋಟಾರು ಕ್ಯಾಬುಗಳು  | ವಾಹನದ ಖರೀದಿ ಮೌಲ್ಯದ 6%  |
| 10. | 1500 ಕ್ಯೂಬಿಕ್ ಸಾಮರ್ಥ್ಯಕ್ಕಿಂತ ಕೆಳಗಿನ ಹಾಗೂ ಖರೀದಿ ಮೌಲ್ಯ 10 ಲಕ್ಷ ರೂಪಾಯಿಗಿಂತ ಹೆಚ್ಚಿನ ಟೂರಿಸ್ಟ್ ಮೋಟಾರು ಕ್ಯಾಬುಗಳು                                       | ವಾಹನದ ಖರೀದಿ ಮೌಲ್ಯದ 10% |
| 11. | 1500 ಹಾಗೂ ಅದಕ್ಕಿಂತ ಹೆಚ್ಚು ಕ್ಯೂಬಿಕ್ ಸಾಮರ್ಥ್ಯವಿರುವ ಹಾಗೂ ಖರೀದಿ ಮೌಲ್ಯ 15 ಲಕ್ಷ ರೂಪಾಯಿ ವರೆಗಿನ ಮೋಟಾರು ಕ್ಯಾಬುಗಳು ಹಾಗೂ ಟೂರಿಸ್ಟ್ ಮೋಟಾರು ಕ್ಯಾಬುಗಳು         | ವಾಹನದ ಖರೀದಿ ಮೌಲ್ಯದ 10% |
| 12. | 1500 ಹಾಗೂ ಅದಕ್ಕಿಂತ ಹೆಚ್ಚು ಕ್ಯೂಬಿಕ್ ಸಾಮರ್ಥ್ಯವಿರುವ ಹಾಗೂ ಖರೀದಿ ಮೌಲ್ಯ 15 ಲಕ್ಷ ರೂಪಾಯಿಗಿಂತ ಹೆಚ್ಚಾದ ಮೋಟಾರು ಕ್ಯಾಬುಗಳು ಹಾಗೂ ಟೂರಿಸ್ಟ್ ಮೋಟಾರು ಕ್ಯಾಬುಗಳು    | ವಾಹನದ ಖರೀದಿ ಮೌಲ್ಯದ 15% |

13. ಎಕ್ಸ್‌ಕವೇಟರುಗಳು, ಲೋಡರುಗಳು, ಬ್ಯಾಕ್ ಹೋ, ಕಾಂಪ್ಯಾಕ್ಟರ್ ರೋಲರುಗಳು, ರೋಡ್ ರೋಲರುಗಳು, ಡಂಪರುಗಳು, ಮೋಟಾರು ಗ್ರೇಡರುಗಳು, ಮೊಬೈಲ್ ಕ್ರೈನುಗಳು, ಡೋಸರುಗಳು, ಫೋರ್ಕ್‌ಲಿಫ್ಟ್ ಟ್ರಕ್ಟುಗಳು, ಸೆಲ್ಫ್ ಲೋಡಿಂಗ್ ಕಾಂಕ್ರೀಟ್ ಮಿಕ್ಸರುಗಳು ಇತ್ಯಾದಿಯಂತಹ ನಿರ್ಮಾಣೋಪಕರಣ ವಾಹನಗಳು

ವಾಹನದ ಖರೀದಿ ಮೌಲ್ಯದ 6%

(ii) ಕ್ರಮನಂಬ್ರ ಡಿ ಹಾಗೂ ಅದರೆದುರಿನ (2) ಹಾಗೂ (3)ನೇ ಕಾಲಗಳಲ್ಲಿನ ನಮೂದನೆಗಳ ನಂತರ, ಈ ಕೆಳಗಿನ ಕ್ರಮನಂಬ್ರ ಹಾಗೂ ನಮೂದನೆಗಳನ್ನು ಯಥಾಕ್ರಮ ಸೇರಿಸತಕ್ಕದ್ದು, ಅದೇನೆಂದರೆ:—

“ಇ. 2014 ಏಪ್ರಿಲ್ 1ನೇ ದಿನಾಂಕದಂದು ಅಥವಾ ಅನಂತರ ಮೂಲತಃ ಇತರ ರಾಜ್ಯ ದಲ್ಲಿ ನೋಂದಣಿ ಮಾಡಿದ ಹಾಗೂ ಕೇರಳ ರಾಜ್ಯಕ್ಕೆ ವರ್ಗಾಯಿಸಿದ ಮೋಟಾರು ಕ್ಯಾಬುಗಳು ಹಾಗೂ ಟೂರಿಸ್ಟ್ ಮೋಟಾರು ಕ್ಯಾಬುಗಳು

ಎಫ್ 2014 ಏಪ್ರಿಲ್ 1ನೇ ದಿನಾಂಕದಂದು ಅಥವಾ ಅನಂತರ ನೋಂದಣಿ ಮಾಡಿದ ಹಾಗೂ ಸಾರಿಗೆಗಲ್ಲದ ವಾಹನ ಪ್ರವರ್ಗದಿಂದ ಪುನಃ ಬಿಟ್ಟುಮಾಡಿದ ಮೋಟಾರು ಕ್ಯಾಬುಗಳು ಹಾಗೂ ಟೂರಿಸ್ಟ್ ಮೋಟಾರು ಕ್ಯಾಬುಗಳು

(ಎಫ್) ಅನುಬಂಧ IIರ ಬದಲು, ಈ ಕೆಳಗಿನ ಅನುಬಂಧವನ್ನು ಸೇರಿಸತಕ್ಕದ್ದು, ಅದೇನೆಂದರೆ:—

## “ಅನುಬಂಧ II

## ಒಟ್ಟು ತೆರಿಗೆ

[3(1), 4(1) ಎಂಬೀ ವಿಭಾಗಗಳ ಷರತ್ತನ್ನು ನೋಡಿರಿ]

ಕ್ರಮ ನಂಬ್ರ	ವಾಹನದ ವರ್ಗ	5 ವರ್ಷಕ್ಕೆ ತೆರಿಗೆ ದರ (ರೂಪಾಯಿಯಲ್ಲಿ)
(1)	(2)	(3)
ಎ	ಹಳೆಯ ಮೋಟಾರು ಸೈಕಲುಗಳು (ಯಂತ್ರ ಶಕ್ತಿಯಿಂದ ಚಲಿಸುವ ಅಟಾಚ್‌ಮೆಂಟ್‌ಗಳಿಂದಿರುವ ಮೋಟಾರು ಸ್ಕೂಟರುಗಳು ಹಾಗೂ ಸೈಕಲುಗಳೂ ಒಳಗೊಂಡು) ಸೈಡ್ ಕಾರು ಇರುವ ಅಥವಾ ಇಲ್ಲದ ಅಥವಾ ಟ್ರೈಲರುಗಳಲ್ಲಿ ಜೋಡಿಸಿರುವ ಎಲ್ಲಾ ರೀತಿಯ ಬೈಸಿಕಲುಗಳು	900
ಬಿ	ಸರಕುಗಳನ್ನು ಅಥವಾ ಪ್ರಯಾಣಿಕರನ್ನು ಸಾಗಿಸಲು ಉಪಯೋಗಿಸಿದ ತ್ರಿಚಕ್ರ ವಾಹನಗಳು (ಟ್ರೈಸಿಕಲುಗಳು ಹಾಗೂ ಯಂತ್ರ ಶಕ್ತಿಯಿಂದ ಚಲಿಸುವ ಅಟಾಚ್‌ಮೆಂಟ್‌ಗಳಿಂದಿರುವ ಸೈಕಲ್ ರಿಕ್ವಾಗಳೂ ಒಳಗೊಂಡು)	900
ಸಿ	ಹೊಸ ಆಟೋರಿಕ್ವಾಗಳು ಹಾಗೂ 2010 ಏಪ್ರಿಲ್ 1ನೇ ದಿನಾಂಕದಂದು ಅಥವಾ ಅನಂತರ ಇತರ ರಾಜ್ಯಗಳಲ್ಲಿ ನೋಂದಣಿ ಮಾಡಿದ ಹಾಗೂ ಕೀರಳ ರಾಜ್ಯಕ್ಕೆ ತಂದಿರುವ ಆಟೋರಿಕ್ವಾಗಳು	2,000
ಡಿ	ಮೋಟಾರು ಕ್ಯಾಬುಗಳು	7,000
ಇ	ಟೂರಿಸ್ಟ್ ಮೋಟಾರು ಕ್ಯಾಬುಗಳು	8,500

(1)	(2)	(3)
ಎಫ್ ಲೋಡ್ ಹೊರತಾದ ಭಾರ (ಯು.ಎಲ್.ಡಬ್ಲ್ಯೂ)	750 ಕಿ. ಗ್ರಾಮಿಗಿಂತ ಮೀರದ ಮೋಟಾರು ಕಾರುಗಳು	6,400
ಜಿ ಲೋಡ್ ಹೊರತಾದ ಭಾರ (ಯು.ಎಲ್.ಡಬ್ಲ್ಯೂ)	750 ಕಿ. ಗ್ರಾಮಿಗಿಂತ ಮೀರಿದ ಆದರೆ 1500 ಕಿ.ಗ್ರಾಮಿಗಿಂತ ಮೀರದ ಮೋಟಾರು ಕಾರುಗಳು	8,600
ಎಚ್ ಲೋಡ್ ಹೊರತಾದ ಭಾರ (ಯು.ಎಲ್.ಡಬ್ಲ್ಯೂ)	1500 ಕಿ. ಗ್ರಾಮಿಗಿಂತ ಮೀರಿದ ಮೋಟಾರು ಕಾರುಗಳು	10,600
ಐ ಒಟ್ಟು ವಾಹನ ಭಾರ (ಜಿ.ವಿ.ಡಬ್ಲ್ಯೂ)	3000 ಕಿ. ಗ್ರಾಂ ವರೆಗಿನ ಸರಕು ವಾಹನಗಳು	
(i)	300 ಕಿ. ಗ್ರಾಮಿಗಿಂತ ಮೀರದ ಮೋಟಾರು ಸೈಕಲ್ ಟ್ರಕ್ಕುಗಳು	2,700
(ii)	ಒಟ್ಟು ವಾಹನ ಭಾರ (ಜಿ.ವಿ.ಡಬ್ಲ್ಯೂ) 1000 ಕಿ. ಗ್ರಾಮಿಗಿಂತ ಮೀರದ ಮೋಟಾರು ಸರಕು ವಾಹನಗಳು	4,400
(iii)	ಒಟ್ಟು ವಾಹನ ಭಾರ (ಜಿ.ವಿ.ಡಬ್ಲ್ಯೂ) 1000 ಗ್ರಾಮಿಗಿಂತ ಮೀರಿದ ಹಾಗೂ 1500 ಕಿ.ಗ್ರಾಮಿಗಿಂತ ಮೀರದ ಸರಕು ವಾಹನಗಳು	8,400
(iv)	ಒಟ್ಟು ವಾಹನ ಭಾರ (ಜಿ.ವಿ.ಡಬ್ಲ್ಯೂ) 1500 ಕಿ. ಗ್ರಾಮಿಗಿಂತ ಮೀರಿದ ಆದರೆ 2000 ಕಿ. ಗ್ರಾಂಗಿಂತ ಮೀರದ ಸರಕು ವಾಹನಗಳು	11,000
(v)	ಒಟ್ಟು ವಾಹನ ಭಾರ (ಜಿ.ವಿ.ಡಬ್ಲ್ಯೂ) 2000 ಕಿ. ಗ್ರಾಮಿಗಿಂತ ಮೀರಿದ ಆದರೆ 3000 ಕಿ. ಗ್ರಾಂಗಿಂತ ಮೀರದ ಸರಕು ವಾಹನಗಳು	14,100.”.

8. 1976ರ 32ನೇ ಅಧಿನಿಯಮದ ತಿದ್ದುಪಡಿ.—1976ರ ಕೇರಳ ಆಡಂಬರಗಳ ಮೇಲಿನ ತೆರಿಗೆ ಅಧಿನಿಯಮ (1976ರ 32)ದಲ್ಲಿ,—

(1) 2ನೇ ವಿಭಾಗದ (ಐ) ಖಂಡದ ನಂತರ, ಈ ಕೆಳಗಿನ ಖಂಡವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(ಐಎ) “ಸರ್ವೀಸ್ಡ್ ಅಪಾರ್ಟ್‌ಮೆಂಟ್” ಎಂದರೆ, ಹೋಟೆಲ್ ಸೌಕರ್ಯದ ಬದಲಾಗಿ ಹಣಕ್ಕೆ, ಅತಿಥಿಗಳ ಅಲ್ಪಾವಧಿ ವಾಸಕ್ಕೆ ಲಭ್ಯವಾಗುವ ಹಾಗೂ ದೈನಂದಿನ ಉಪಯೋಗಕ್ಕಾಗಿ ಸೌಕರ್ಯಗಳನ್ನು ಹಾಗೂ ಸೇವೆಗಳನ್ನು ಒದಗಿಸುವ ಒಂದು ಸುಸಜ್ಜಿತ ಅಪಾರ್ಟ್‌ಮೆಂಟ್ ಎಂದರ್ಥ.”;

(2) 4ನೇ ವಿಭಾಗದಲ್ಲಿ,—

(ಎ) (1)ನೇ ಉಪ-ವಿಭಾಗದ, (ii)ನೇ ಐಟಂನ ನಂತರ, ಈ ಕೆಳಗಿನ ಐಟಂನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(i ಎ) ಒಂದು ಸರ್ವೀಸ್ಡ್ ಅಪಾರ್ಟ್‌ಮೆಂಟ್‌ನಲ್ಲಿ”;

(ಬಿ) (2)ನೇ ಉಪ-ವಿಭಾಗದಲ್ಲಿ,

(ii) (ಎ) ಖಂಡದಲ್ಲಿ, ಎರಡನೇ ಕ್ಲಿಪ್ಪ ನಿಬಂಧನೆಯ ನಂತರ, ಈ ಕೆಳಗಿನ ಕ್ಲಿಪ್ಪ ನಿಬಂಧನೆಯನ್ನು ಸೇರಿಸತಕ್ಕದ್ದು, ಅದೇನೆಂದರೆ:—

“ಮತ್ತು ಅಲ್ಲದೆ, ಪ್ರತಿ ವರ್ಷವೂ ಜೂನ್, ಜುಲೈ, ಆಗಸ್ಟ್ ಎಂಬೀ ತಿಂಗಳುಗಳಲ್ಲಿ ನೀಡುವ ವಾಸ ಸೌಕರ್ಯ ಹಾಗೂ ಇತರ ಸೌಕರ್ಯಗಳ ಹಾಗೂ ಸೇವೆಗಳ ಚಾರ್ಜ್‌ಗಳಿಗೆ (i) ಹಾಗೂ (ii) ಐಟಂಗಳಲ್ಲಿ ಹೇಳಿರುವ ತೆರಿಗೆಯ ದರವು ಐದು ಶೇಕಡಾ ಆಗಿರತಕ್ಕದ್ದು.”;

(ii) (ಸಿ) ಖಂಡಕ್ಕೆ, ಈ ಕೆಳಗಿನ ಕ್ಲಿಪ್ಪ ನಿಬಂಧನೆಗಳನ್ನು ಸೇರಿಸತಕ್ಕದ್ದು, ಅದೇನೆಂದರೆ:—

“ಆದರೆ, ವಾಸ ಸೌಕರ್ಯಕ್ಕೆ ನೀಡುವ ಚಾರ್ಜ್‌ನೊಂದಿಗೆ ಮಾಲೀಕನಿಗೆ ನೀಡುವ ಯಾವುದೇ ಮೊತ್ತವನ್ನು, ಅದು ಯಾವುದೇ ಹೆಸರಿನಿಂದ ಹೇಳಲ್ಪಟ್ಟರೂ, ಈ ಖಂಡದ ಕೆಳಗೆ ತೆರಿಗೆ ಹೊರಿಸುವಿಕೆಯಿಂದ ಅದನ್ನು ಹೊರತುಪಡಿಸುವಂತದ್ದಲ್ಲ:

ಮತ್ತೂ ಅಲ್ಲದೆ, ಕೇರಳ ಸರ್ಕಾರದ ಪ್ರವಾಸೋದ್ಯಮ ಇಲಾಖೆಯು ಅದರ ಆವಶ್ಯಕತೆಗಾಗಿ ಆವಿಷ್ಕರಿಸಿರುವ ಯೋಜನೆಯ ಪ್ರಕಾರ ಅಂಗೀಕರಿಸಿರುವ ರಾಷ್ಟ್ರೀಯ, ಅಂತರ ರಾಷ್ಟ್ರೀಯ ಕನ್‌ವೆನ್‌ಷನುಗಳು, ಸೆಮಿನಾರುಗಳು, ಪ್ರದರ್ಶನಗಳು ಇತ್ಯಾದಿಗಳಿಗೆ ಸಂಬಂಧಿಸಿ (iii)ನೇ ಐಟಂನಲ್ಲಿ ಹೇಳಿರುವ ತೆರಿಗೆಯ ದರವು ಹತ್ತು ಶೇಕಡಾವಾಗಿರತಕ್ಕದ್ದು. ಅಂತಹ ಅಂಗೀಕಾರವನ್ನು ಅಂತಹ ಯೋಜನೆಯಲ್ಲಿ ಪ್ರತ್ಯೇಕ ಹೇಳಿರುವ ಮಾದರಿಯಲ್ಲಿ ಈ ಅಧಿನಿಯಮದ ಕೆಳಗೆ ಫೈಲುಮಾಡುವ ರಿಟರ್ನುಗಳೊಂದಿಗೆ ಅಸೆಸಿಂಗ್ ಅಥಾರಿಟಿಯ ಸಮಕ್ಷದಲ್ಲಿ ಫೈಲ್ ಮಾಡತಕ್ಕದ್ದು.”;

(iii) (ಸಿ) ಖಂಡದ ನಂತರ, ಈ ಕೆಳಗಿನ ಖಂಡವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(ಡಿ) ಸರ್ವೀಸ್ಡ್ ಅಪಾರ್ಟ್‌ಮೆಂಟುಗಳಿಗೆ ಸಂಬಂಧಿಸಿ, ವಾಸ ಸೌಕರ್ಯಕ್ಕೆ ಹಾಗೂ ಒದಗಿಸಿರುವ ಇತರ ಸೌಕರ್ಯಗಳಿಗೆ ಹಾಗೂ ಸೇವೆಗಳಿಗೆ ಹನ್ನೆರಡೂವರೆ ಶೇಕಡಾ ದರದಲ್ಲಿ.”;

(3) 4ಎಫ್. ವಿಭಾಗದ ನಂತರ, ಈ ಕೆಳಗಿನ ವಿಭಾಗವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“4ಬಿ. ಸರ್ವೀಸ್ಡ್ ಅಪಾರ್ಟ್‌ಮೆಂಟುಗಳ ನೋಂದಣಿ.—ಒಂದು ಜಿಲ್ಲೆಯಲ್ಲಿನ ಒಂದು ಸರ್ವೀಸ್ಡ್ ಅಪಾರ್ಟ್‌ಮೆಂಟ್‌ನ ಪ್ರತಿಯೊಬ್ಬ ಮಾಲೀಕನು ಅಪಾರ್ಟ್‌ಮೆಂಟ್ ಒಂದಕ್ಕೆ ಸಾವಿರ ರೂಪಾಯಿಯ ನೋಂದಣಿ ಶುಲ್ಕವನ್ನು ಪಾವತಿಸುತ್ತಾ ಆತನ ಸರ್ವೀಸ್ಡ್ ಅಪಾರ್ಟ್ ಮೆಂಟ್‌ಗೆ ಈ ಅಧಿನಿಯಮದ ಪ್ರಕಾರದ ಪ್ರಾಧಿಕಾರದಲ್ಲಿ ನೋಂದಣಿ ಮಾಡತಕ್ಕದ್ದು. ಹೋಟೆಲುಗಳ ನೋಂದಣಿಗೆ ಸಂಬಂಧಿಸಿದ ಇತರ ಪ್ರಕ್ರಿಯೆಗಳೂ ಈ ವಿಷಯದಲ್ಲಿ ಬಾಧಕವಾಗುವುದು. ನೋಂದಣಿಯ ಕಾಲಾವಧಿಯು ಒಂದು ವರ್ಷದವರೆಗೆ ಆಗಿರುವುದು ಹಾಗೂ ಪ್ರತಿವರ್ಷವೂ ನವೀಕರಿಸತಕ್ಕದ್ದು.”.

9. 1991ರ 15ನೇ ಅಧಿನಿಯಮದ ತಿದ್ದುಪಡಿ.—1991ರ ಕೇರಳ ಕೃಷಿ ಆದಾಯ ತೆರಿಗೆ ಅಧಿನಿಯಮ (1991ರ 15)ದ 37ಸಿ ವಿಭಾಗದಲ್ಲಿ,—

(1) (3)ನೇ ಉಪ-ವಿಭಾಗದಲ್ಲಿ, “2010 ಡಿಸೆಂಬರ್ 31ನೇ ದಿನಾಂಕಕ್ಕೆ ಮುಂಚಿತವಾಗಿ” ಎಂಬ ಪದಗಳಿಗೂ ಅಂಕಗಳಿಗೂ ಬದಲು “2014 ಆಗಸ್ಟ್ 31ನೇ ದಿನಾಂಕಕ್ಕೆ ಮುಂಚಿತವಾಗಿ” ಎಂಬ ಪದಗಳನ್ನೂ ಅಂಕಗಳನ್ನೂ ಸೇರಿಸತಕ್ಕದ್ದು.



(2) 4ನೇ ಉಪ-ವಿಭಾಗದಲ್ಲಿ,—

(ಎ) “2010 ಡಿಸೆಂಬರ್ 31ನೇ ದಿನಾಂಕವೋ” ಎಂಬ ಪದಗಳಿಗೂ ಅಂಕಗಳಿಗೂ ಬದಲು “2014 ಆಗಸ್ಟ್ 31ನೇ ದಿನಾಂಕವೋ” ಎಂಬ ಪದಗಳನ್ನು ಹಾಗೂ ಅಂಕಗಳನ್ನು ಸೇರಿಸತಕ್ಕದ್ದು.

(ಬಿ) ಕ್ಲಿಪ್ತ ನಿಬಂಧನೆಯನ್ನು ಬಿಟ್ಟುಬಿಡತಕ್ಕದ್ದು.

10. 2004ರ 30ನೇ ಅಧಿನಿಯಮದ ತಿದ್ದುಪಡಿ.—2003ರ ಕೇರಳ ಮೌಲ್ಯವರ್ಧಿತ ತೆರಿಗೆ ಅಧಿನಿಯಮ (2004ರ 30)ದಲ್ಲಿ,—

(1) 4ನೇ ವಿಭಾಗದ, 4ನೇ ಉಪ-ವಿಭಾಗದಲ್ಲಿ (iii)ನೇ, ಖಂಡದ ನಂತರ, ಈ ಕೆಳಗಿನ ಖಂಡಗಳನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(iv) ಅಪೀಲಿನ ವಿವಾದಗ್ರಸ್ತ ವಿಷಯವಾಗಿರುವ ತೆರಿಗೆ ಮೊತ್ತವು ಅಲ್ಲದಿದ್ದಲ್ಲಿ ಜುಲ್ಮಾನೆಯು ಐವತ್ತು ಸಾವಿರ ರೂಪಾಯಿಗಿಂತ ಮೀರದೆ ಅಪೀಲು ಯಾವ ತೆರಿಗೆ ನಿರ್ಣಯ ಆದೇಶಕ್ಕೆ ಅಥವಾ ಜುಲ್ಮಾನೆಗೆ ಹೊರಡಿಸಿರುವ ಆದೇಶದ ವಿರುದ್ಧ ನೀಡಲಾಗಿರುವುದೋ, ಅದನ್ನು ಹೊರಡಿಸಿರುವುದು ಒಂದು ವಾಣಿಜ್ಯ ತೆರಿಗೆ ಅಧಿಕಾರಿಯವರ ದರ್ಜೆ ಅಥವಾ ಅದಕ್ಕಿಂತ ಕೆಳಗಿನ ದರ್ಜೆಯ ಒಬ್ಬ ಅಧಿಕಾರಿಯಾಗಿದ್ದಲ್ಲಿ, ಚೇರ್‌ಮನ್ ಅಥವಾ ಆತನು ನಾಮನಿರ್ದೇಶಿಸುವ ಅಪಲೇಟು ಪ್ರಾಧಿಕಾರದ ಇತರ ಯಾವುದೇ ಒಬ್ಬ ಸದಸ್ಯನು ಒಬ್ಬನೇ ಅಸೀನರಾಗಿ, ಯಾವುದೇ ಕೇಸನ್ನು ತೀರ್ಪುಗೊಳಿಸಬಹುದು.

(v) ಅಪೀಲಿನ ವಿವಾದಗ್ರಸ್ತ ವಿಷಯವಾಗಿರುವ ತೆರಿಗೆ ಮೊತ್ತವು ಅಥವಾ ಜುಲ್ಮಾನೆಯು ಐದು ಲಕ್ಷ ರೂಪಾಯಿಗಿಂತ ಮೀರದಿರುವಲ್ಲಿ ಚೇರ್‌ಮಾನರ ಹೊರತಾದ ಎರಡು ಅಥವಾ ಅದಕ್ಕಿಂತ ಹೆಚ್ಚು ಸದಸ್ಯರು ಒಳಗೊಂಡ ಒಂದು ಪೀಠಕ್ಕೆ ಯಾವುದೇ ಕೇಸನ್ನು ತೀರ್ಪುಗೊಳಿಸಬಹುದಾಗಿದೆ.”;

(2) 4ನೇ ವಿಭಾಗದ ನಂತರ, ಈ ಕೆಳಗಿನ ವಿಭಾಗವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“4ಎ. 1963ರ ಕೇರಳ ಸಾಮಾನ್ಯ ಮಾರಾಟ ತೆರಿಗೆ ಅಧಿನಿಯಮದ ಕೆಳಗೆ ಗೊತ್ತುಮಾಡಲ್ಪಟ್ಟ ಅಪಲೇಟು ಪ್ರಾಧಿಕಾರಗಳು.—ಈ ಅಧಿನಿಯಮದಲ್ಲಿ ಏನೇ ಒಳಗೊಂಡಿದ್ದರೂ, 1963ರ ಕೇರಳ ಸಾಮಾನ್ಯ ಮಾರಾಟ ತೆರಿಗೆ ಅಧಿನಿಯಮ (1963ರ 15ನೇ ಅಧಿನಿಯಮ)ದ ಕೆಳಗೆ ಗೊತ್ತುಮಾಡಲ್ಪಟ್ಟ ಅಪಲೇಟು ಪ್ರಾಧಿಕಾರಗಳಿಗೆ, ಅದನ್ನು ಈ

ಅಧಿನಿಯಮದ ಕೆಳಗೆ ನೇಮಿಸಲ್ಪಟ್ಟಂತೆ ನಿಗದಿಪಡಿಸಬಹುದಾದಂತಹ ರೀತಿಯಲ್ಲಿ, ಈ ಅಧಿನಿಯಮದ ಕೆಳಗೆ ಫೈಲುಮಾಡಿದ ಅಪೀಲುಗಳನ್ನು ವಿಚಾರಿಸುವ ಹಾಗೂ ತೀರ್ಪುಗೊಳಿಸುವ ಅಧಿಕಾರವಿರುವುದಾಗಿದೆ.”;

(3) 6ನೇ ವಿಭಾಗದಲ್ಲಿ,—

(ಎ) (1)ನೇ ಉಪ-ವಿಭಾಗದಲ್ಲಿ,—

(i) ಪಟ್ಟಿಯ, ಕ್ರಮನಂಬು 1ರಲ್ಲಿ (4)ನೇ ಕಾಲನಲ್ಲಿ “20” ಎಂಬ ಅಂಕಿಯ ಬದಲು “22” ಎಂಬ ಅಂಕಿಯನ್ನು ಸೇರಿಸತಕ್ಕದ್ದು;

(ii) ಐದನೇ ಕ್ಷಿಪ್ರ ನಿಬಂಧನೆಯ ಬದಲು, ಈ ಕೆಳಗಿನ ಕ್ಷಿಪ್ರ ನಿಬಂಧನೆಯನ್ನು ಸೇರಿಸತಕ್ಕದ್ದು, ಅದೇನೆಂದರೆ:—

“ಮತ್ತೂ ಅಲ್ಲದೆ,

(ಎ) ಮಾರಾಟವು, ಕ್ಯಾಂಟೀನು ಸ್ಟೋರ್ಸ್ ಇಲಾಖೆ, ಸೆಂಟ್ರಲ್ ಪ್ರೋಲೀಸು ಕ್ಯಾಂಟೀನ್, ಇಂಡ್ಯನ್ ನೇವಲ್ ಕ್ಯಾಂಟೀನು ಸರ್ವೀಸ್, ನ್ಯಾಷನಲ್ ಕೆಡಟ್ ಕಾರ್ಪ್ಸ್ ಕ್ಯಾಂಟೀನ್ ಇತ್ಯಾದಿಗಳಿಗೆ ಅಥವಾ ಇತ್ಯಾದಿಗಳಿಂದ ಆಗಿದ್ದಲ್ಲಿ; ಅಲ್ಲದಿದ್ದಲ್ಲಿ

(ಬಿ) ಆಯಾಯ ಸಂಗತಿಯಂತೆ, ಕ್ಯಾಂಟೀನ್ ಸ್ಟೋರ್ಸ್ ಇಲಾಖೆಯಿಂದಲೋ ಸೆಂಟ್ರಲ್ ಪ್ರೋಲೀಸು ಕ್ಯಾಂಟೀನಿನಿಂದಲೋ ಅವರು ಅಧಿಕೃತಗೊಳಿಸುವ ನೇರ ವಿತರಣೆದಾರರಿಂದಲೋ ಖರೀದಿಸಿದ ಸರಕುಗಳ ಮಾರಾಟ ಭೂ, ನೌಕಾ ಅಥವಾ ವಾಯುದಳ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಕೇರಳ ಪ್ರೋಲೀಸ್ ಸ್ಥಾಪಿಸಬಹುದು ಹಾಗೂ ಸೆಂಟ್ರಲ್ ಪ್ರೋಲೀಸು ಕ್ಯಾಂಟೀನಿನೊಂದಿಗೆ ಅಫಿಯೇಟ್ ಮಾಡಿರುವ ಪ್ರತಿಯೊಂದು ಸಬ್‌ಡಿಯರಿ ಕ್ಯಾಂಟೀನನ್ನು ನಡೆಸುವುದಾದಲ್ಲಿ;

(ಸಿ) ಮೋಟಾರು ವಾಹನಗಳ ವಿಷಯದಲ್ಲಿ, ಮಾರಾಟವು, ಆಯಾಯ ಸಂಗತಿಯಂತೆ, ಕ್ಯಾಂಟೀನ್ ಸ್ಟೋರ್ಸ್ ಇಲಾಖೆಯ ಅಥವಾ ಇಂಡ್ಯನ್ ನೇವಲ್ ಕ್ಯಾಂಟೀನ್ ಸ್ಟೋರ್ಸಿನ ಅಥವಾ ಏರ್‌ಫೋರ್ಸ್ ಕ್ಯಾಂಟೀನಿನ ಅಧಿಕೃತ ಅಧಿಕಾರಿಯು ಕ್ರಮಬದ್ಧವಾಗಿ ನೀಡಿದ ಅಧಿಕಾರ ಪತ್ರವನ್ನು ಹಾಜರುಗೊಳಿಸುವುದರ ಮೇಲೆ ರಕ್ಷಣಾ ದಳದ ಸದಸ್ಯರು ಅಥವಾ ಮಾಜಿ ಸೈನಿಕರಿಗೆ ಮಾಡುವುದಾದಲ್ಲಿ ಮೇಲೆ ಹೇಳಿದ (ಎ) ಅಥವಾ (ಬಿ) ಅಥವಾ

(ಸಿ) ಖಂಡಗಳ ಪ್ರಕಾರ ನೀಡಬೇಕಾದ ತೆರಿಗೆಯು ನಿಗದಿಪಡಿಸಬಹುದಾದಂತಹ ಷರತ್ತುಗಳಿಗೆ ಹಾಗೂ ನಿಬಂಧನೆಗಳಿಗೆ ವಿಧೇಯವಾಗಿ, ಅಂತಹ ಸರಕುಗಳಿಗೆ ಅನ್ವಯವಾಗುವ ದರದ ಅರ್ಥದಷ್ಟು ಆಗಿರತಕ್ಕದ್ದು.”;

(iii) ಹದಿನೈದನೇ ಕ್ಲಿಪ್ತ ನಿಬಂಧನೆಯ ನಂತರ, ಈ ಕೆಳಗಿನ ಕ್ಲಿಪ್ತ ನಿಬಂಧನೆಗಳನ್ನು ಸೇರಿಸತಕ್ಕದ್ದು, ಅದೇನೆಂದರೆ:—

“ಮತ್ತೂ ಅಲ್ಲದೆ, ಕೋಸ್ಟಲ್ ಕಾರ್ಗೋ ವೆಸಲಿಗೆ ಇಂಧನವಾಗಿ ಫರ್ನಾಸ್ ಆಯಿಲಿನ ಮಾರಾಟಕ್ಕಿರುವ ತೆರಿಗೆಯ ದರವು, ನಿಗದಿಪಡಿಸಬಹುದಾದಂತಹ ಷರತ್ತುಗಳಿಗೂ ನಿಯಂತ್ರಣಗಳಿಗೂ ವಿಧೇಯವಾಗಿ 5 ಶೇಕಡಾ ಆಗಿರತಕ್ಕದ್ದು.”;

(ಬಿ) (5)ನೇ ಉಪ-ವಿಭಾಗದಲ್ಲಿ, ಅಸ್ತಿತ್ವದಲ್ಲಿರುವ ವಿಶದೀಕರಣವನ್ನು, ವಿಶದೀಕರಣ I ಆಗಿ ಅಂಕಿತಗೊಳಿಸತಕ್ಕದ್ದು ಹಾಗೂ ಆರೀತಿ ಅಂಕಿತಗೊಳಿಸಿದ ವಿಶದೀಕರಣ Iರ ನಂತರ, ಈ ಕೆಳಗಿನ ವಿಶದೀಕರಣವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“ವಿಶದೀಕರಣ II.—ಈ ಉಪ-ವಿಭಾಗದ ಅಗತ್ಯಕ್ಕಾಗಿ, ಒಬ್ಬ ವ್ಯಾಪಾರಿಯ ಒಟ್ಟು ಟರ್ನಾಓವರ್ ಎಂಬುದರಲ್ಲಿ, 8ನೇ ವಿಭಾಗದ (ಇ) ಖಂಡದ ಒಂದನೇ ಕ್ಲಿಪ್ತ ನಿಬಂಧನೆಯ ಕೆಳಗೆ ಔಷಧಿ ಮಾರಾಟದ ಆದಾಯ ಹಾಗೂ 1963ರ ಕೇರಳ ಸಾಮಾನ್ಯ ಮಾರಾಟ ತೆರಿಗೆ ಅಧಿನಿಯಮದ (1963ರ 15) ಅನುಸೂಚಿಯಲ್ಲಿ ಒಳಪಡುವ ಸರಕುಗಳ ಮಾರಾಟದ ಆದಾಯವು ಒಳಪಡುವುದಲ್ಲ”.

(ಸಿ) (7)ನೇ ಉಪ-ವಿಭಾಗದಲ್ಲಿ (ಬಿ) ಖಂಡಕ್ಕೆ ಈ ಕೆಳಗಿನ ಕ್ಲಿಪ್ತ ನಿಬಂಧನೆಯನ್ನು ಸೇರಿಸತಕ್ಕದ್ದು, ಅದೇನೆಂದರೆ:—

“ಆದರೆ, ಈ ಖಂಡದ ಪ್ರಕಾರದ ಹೊರತುಪಡಿಸುವಿಕೆಯು, ಒಂದು ಸಬ್-ಕಾಂಟ್ರಾಕ್ಟರರ ಮೂಲಕ ನೆರವೇರಿಸಲಾಗುವ ಒಂದು ಕರಾರು ಕೆಲಸದಲ್ಲಿ ಒಳಪಡುವ ಕಟ್ಟಡ ಮಾರಾಟಕ್ಕೂ ಬಾಧಕವಾಗಿರುವುದಾಗಿದೆ.”.

(4) 6ನೇ ವಿಭಾಗದ ನಂತರ, ಈ ಕೆಳಗಿನ ವಿಭಾಗವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“6ಎ. ಬಟ್ಟೆಬರೆಗಳಿಗೆ ಟರ್ನಾಓವರ್ ತೆರಿಗೆ ನೀಡುವಿಕೆ.—6ನೇ ವಿಭಾಗದಲ್ಲಿ ಏನೇ ಒಳಗೊಂಡಿದ್ದರೂ, ಪ್ರತಿಯೊಬ್ಬ ವ್ಯಾಪಾರಿಯೂ ಒಂದನೇ ಅನುಸೂಚಿಯ 17ಎ, 46ಎ, 51 ಎಂಬೀ ಕ್ರಮ ಸಂಖ್ಯೆಗಳಲ್ಲಿ ಒಳಗೊಂಡ ಬಟ್ಟೆಬರೆಗಳ ಮಾರಾಟದ ಟರ್ನಾಓವರಿನ ಮೇಲೆ, ಎರಡು ಶೇಕಡಾದ ದರದಲ್ಲಿ ಟರ್ನಾಓವರ್ ತೆರಿಗೆಯನ್ನು ನೀಡತಕ್ಕದ್ದು:

ಆದರೆ, ಹಿಂದಿನ ವರ್ಷದಲ್ಲಿ ರಾಜ್ಯದಲ್ಲಿ ಅಂತಹ ಬಟ್ಟೆಬರೆಗಳ ಮಾರಾಟದ ಟರ್ನೊವರ್ ಒಂದು ಕೋಟಿ ರೂಪಾಯಿಗಿಂತ ಕಡಿಮೆಯಿರುವ ವ್ಯಾಪಾರಿಯು ಈ ವಿಭಾಗದ ಕೆಳಗೆ ಟರ್ನೊವರ್ ತೆರಿಗೆಯನ್ನು ಪಾವತಿಸಲು ಹೊಣೆಗಾರನಲ್ಲ:

ಮತ್ತೂ ಅಲ್ಲದೆ, ಪ್ರೊಪ್ರೈಟರ್ ಅಥವಾ ಪಾಲುದಾರ ಅಥವಾ ಡೈರೆಕ್ಟರ್ ಅಥವಾ ವ್ಯಾಪಾರಿಯ ವ್ಯಕ್ತಿಗಳು ಒಳಪಡುವ ಪ್ರೊಪ್ರೈಟರ್‌ಷಿಪ್ ಅಥವಾ ಫರ್ಮ್ ಅಥವಾ ವ್ಯಕ್ತಿಗಳ ಸಮಾಜ ಆಗಿ ವ್ಯಾಪಾರದ ರಚನೆಯನ್ನು ಚಾಲ್ತಿ ವರ್ಷ ಬದಲಿಸಿದ್ದರೂ ಈ ತೆರಿಗೆ ಹೊರಿಸುವಿಕೆಯು ಬಾಧಕವಾಗುವುದು.”.

(5) 8ನೇ ವಿಭಾಗದಲ್ಲಿ,—

(ಎ) (ಎ) ಖಂಡದ ಬದಲು, ಈ ಕೆಳಗಿನ ಖಂಡವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(ಎ) ಕರಾರು ಕೆಲಸದಲ್ಲಿ ಒಳಪಡಿಸುವುದಕ್ಕಾಗಿ ಇತರ ರಾಜ್ಯಗಳಿಂದ ಅಥವಾ ಇತರ ರಾಷ್ಟ್ರಗಳಿಂದ ಯಾವುದೇ ಸರಕಿನ ಆಮದಿಗೆ/ಅಥವಾ 1956ರ ಕೇಂದ್ರ ಮಾರಾಟ ತೆರಿಗೆ ಅಧಿನಿಯಮ (1956ರ 74ನೇ ಕೇಂದ್ರ ಅಧಿನಿಯಮ)ದ ನಿಬಂಧನೆಗಳ ಪ್ರಕಾರ ನೋಂದಣಿ ಮಾಡಿರುವ ಯಾವುದೇ ಕರಾರುಗಾರನು ಆತನ ಇಚ್ಛಾನುಸಾರ, 6ನೇ ವಿಭಾಗದ ನಿಬಂಧನೆಗಳನುಸಾರವಾಗಿ ತೆರಿಗೆ ಪಾವತಿಸುವುದರ ಬದಲು 6ನೇ ವಿಭಾಗದ (2)ನೇ ಉಪ-ವಿಭಾಗದ ಕೆಳಗೆ ಮೊತ್ತ ಕರಾರು ಮೊತ್ತದ ಆರು ಶೇಕಡಾದ ದರದಲ್ಲಿ ತೆರಿಗೆಯನ್ನು ನೀಡಬಹುದಾಗಿದೆ.

ಆದರೆ, ಕೇರಳ ಸರಕಾರ ಅಥವಾ ಕೇರಳ ಜಲ ಪ್ರಾಧಿಕಾರ ಅಥವಾ ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳ ನೀಡಿದ ಕರಾರು ಕೆಲಸಗಳಿಗೆ ಸಂಬಂಧಿಸಿ ಅಂತಹ ಕರಾರು ಕೆಲಸಗಾರನು ಈ ಉಪ-ಖಂಡದ ಕೆಳಗೆ ನೀಡಬೇಕಾದ ಕಾಂಪೌಂಡ್‌ಡ್ ತೆರಿಗೆ ಎಂಬುದು 6ನೇ ವಿಭಾಗದ (2)ನೇ ಉಪ-ವಿಭಾಗದ ಕೆಳಗಿನ ತೆರಿಗೆಯೊಂದಿಗೆ, ಒಟ್ಟು ಕರಾರು ಮೊತ್ತದ ನಾಲ್ಕು ಶೇಕಡಾ ಆಗಿರತಕ್ಕದ್ದು.

(ii) ಮೇಲಿನ (1)ನೇ ಖಂಡದ ವಿವರಣೆಯಲ್ಲಿ ಒಳಪಡದ ಯಾವುದೇ ಕರಾರು ಕೆಲಸಗಾರನಿಗೆ, ಆತನ ಇಚ್ಛಾನುಸಾರ, ಪ್ರಸ್ತುತ ವಿಭಾಗದ ನಿಬಂಧನೆಗಳನುಸಾರವಾಗಿ ತೆರಿಗೆಯನ್ನು ನೀಡುವುದರ ಬದಲು, 6ನೇ ವಿಭಾಗದ (2)ನೇ ಉಪ-ವಿಭಾಗದ ತೆರಿಗೆಯೊಂದಿಗೆ ಒಟ್ಟು ಕರಾರು ಮೊತ್ತದ ಮೂರು ಶೇಕಡಾ ದರದಲ್ಲಿ ತೆರಿಗೆ ನೀಡಬಹುದಾಗಿದೆ.

ಆದರೆ, ಸರಕುಗಳ ಹಸ್ತಾಂತರವು ಸರಕುಗಳ ರೂಪದಲ್ಲಾಗಿದ್ದಲ್ಲಿ ಯಾವುದೇ ಕರಾರು ಕೆಲಸಕ್ಕೂ ಈ ಖಂಡದ ನಿಬಂಧನೆಗಳು ಬಾಧಕವಾಗುವುದಲ್ಲ;

ಮತ್ತೂ ಅಲ್ಲದೆ, ಈ ಅಧಿನಿಯಮದಲ್ಲಿ ಏನೇ ಒಳಗೊಂಡಿದ್ದರೂ, ಒಂದು ವರ್ಷದಲ್ಲಿ ಆತನು ವಹಿಸಿಕೊಂಡ ಎಲ್ಲಾ ಕೆಲಸಗಳಿಗೂ ಸಂಬಂಧಿಸಿ ಹಾಗೂ ಈ ಖಂಡಕ್ಕೆ ಅನುಸಾರವಾಗಿ ಕಾಂಪೌಂಡ್ ಮಾಡಿದ ದರದಲ್ಲಿ ತೆರಿಗೆಯನ್ನು ನೀಡಲು ದ್ದೇಶಿಸುವ ಒಂದು ಕರಾರು ಕೆಲಸಗಾರನಿಗೆ, ಪ್ರತಿಯೊಂದು ಕೆಲಸಕ್ಕೂ ಕಾಂಪೌಂಡ್ ಮಾಡುವುದಕ್ಕಿರುವ ಪ್ರತ್ಯೇಕ ಅರ್ಜಿಯನ್ನು ನೀಡುವುದರ ಬದಲು, ಅರ್ಹತೆಗೆ ವಿಧೇಯವಾಗಿ, ಆಯ್ಕೆ ಸಂಬಂಧಿಸಿದ ವರ್ಷದ ಏಪ್ರಿಲ್ 30ನೇ ದಿನಾಂಕಕ್ಕೆ ಮುಂಚಿತವಾಗಿ ಈ ಖಂಡದ ಕೆಳಗೆ ತೆರಿಗೆಯನ್ನು ನೀಡುವುದಕ್ಕಿರುವ ಒಂದೇ ಒಂದು ಆಯ್ಕೆಯನ್ನು ಫೈಲು ಮಾಡಬಹುದಾಗಿದೆ.

ಮತ್ತೂ ಆದರೆ, ಈ ಖಂಡದ ಕೆಳಗೆ ಕಾಂಪೌಂಡ್ ಮಾಡಿದ ಹಾಗೂ 2014 ಮಾರ್ಚ್ 31ನೇ ದಿನಾಂಕದಂದು ಪೂರ್ಣವಾಗಿ ಅಥವಾ ಭಾಗಶಃ ಪೂರ್ತೀಕರಿಸಿದ ಯಾವುದೇ ಕೆಲಸದ ವಿಷಯದಲ್ಲಿ, ಕರಾರುಗಾರನು, ಆತನು ಕಾಂಪೌಂಡ್ ಮಾಡುವುದಕ್ಕೆ ಆಯ್ಕೆಮಾಡಿದಾಗ ಅಸ್ತಿತ್ವದಲ್ಲಿರುವ ಈ ಖಂಡದ ನಿಬಂಧನೆಗಳಿಗನುಸಾರವಾಗಿ 2015 ಮಾರ್ಚ್ 31ನೇ ದಿನಾಂಕದ ವರೆಗೆ ಅಂತಹ ಕೆಲಸಗಳಿಗೆ ಸಂಬಂಧಿಸಿ ತೆರಿಗೆಯನ್ನು ನೀಡುವುದನ್ನು ಮುಂದುವರೆಸಬಹುದಾಗಿದೆ.

ಆದರೆ, ಕೇರಳ ಸರಕಾರ ಅಥವಾ ಕೇರಳ ಜಲ ಪ್ರಾಧಿಕಾರ ಅಥವಾ ಸ್ಥಳೀಯ ಸಂಸ್ಥೆಗಳು ನೀಡಿದ ಕರಾರು ಕೆಲಸಗಳಿಗೆ ಸಂಬಂಧಿಸಿ ಮಣ್ಣು, ಹೈಗೆ ಅಥವಾ ಕಗ್ಗಲ್ಲಿನ ಖರೀದಿಗೆ ಸಂಬಂಧಿಸಿ 6ನೇ ವಿಭಾಗ (2)ನೇ ಉಪ-ವಿಭಾಗದ ಕೆಳಗೆ ತೆರಿಗೆಯನ್ನು ನೀಡಲು ಕರಾರುಗಾರನು ಹೊಣೆಗಾರನಲ್ಲ.

**ವಿಶದೀಕರಣ 1.**—ಸಬ್ ಕಾಂಟ್ರಾಕ್ಟರ್ 6ನೇ ವಿಭಾಗ (1)ನೇ ಉಪ-ವಿಭಾಗದ ಅಥವಾ (1ಎ) ಉಪ-ವಿಭಾಗದ ಪ್ರಕಾರದ ತೆರಿಗೆ ನೀಡಲು ಹೊಣೆಗಾರನಾದ ರಿಜಿಸ್ಟರ್ ಮಾಡಿದ ಒಬ್ಬ ವ್ಯಾಪಾರಿಯಾಗಿದ್ದರೂ ಅಂತಹ ಮೊತ್ತಕ್ಕೆ ಸಂಬಂಧಿಸಿ ರಿಯಾಯಿತಿಯನ್ನು ಅಗತ್ಯಪಡುವ ಕರಾರುದಾರನು ನಿಗದಿಪಡಿಸಬಹುದಾದಂತಹ ಫಾರಂನಲ್ಲಿ ಸರ್ಟಿಫಿಕೇಟನ್ನು ಹಾಜರುಪಡಿಸಿದ್ದರೂ, ಈ ಖಂಡದ ಅಗತ್ಯಕ್ಕಾಗಿ, “ಒಟ್ಟು ಕರಾರು ಮೊತ್ತ” ಎಂಬುದರಲ್ಲಿ, ಕರಾರಿಗೊಳಪಟ್ಟ ಕೆಲಸದ ಭಾಗವನ್ನು ಮಾಡಿ ಮುಗಿಸುವುದಕ್ಕಾಗಿ ಸಬ್ ಕಾಂಟ್ರಾಕ್ಟರ್‌ಗಳಿಗೆ ನೀಡಿರುವ ಮೊತ್ತವು ಒಳಪಡುವುದಲ್ಲ.

**ವಿಶದೀಕರಣ 2.**—ಇತರ ಯಾವುದೇ ಅಧಿನಿಯಮದಲ್ಲಿ ಏನೇ ಒಳಗೊಂಡಿದ್ದರೂ, ಒಂದು ವರ್ಷದ ಮಾರ್ಚ್ 31ನೇ ದಿನಾಂಕದಂದು ಅಥವಾ (2014 ಮಾರ್ಚ್ 31ನೇ ದಿನಾಂಕ ಒಳಗೊಂಡು) ಅದಕ್ಕೆ ಮುಂಚಿತವಾಗಿಯೇ ತೆರಿಗೆ ನಿರ್ಧರಣಾ ಅಧಿಕಾರಿಯ ಸಮಕ್ಷಕ್ಕೆ 1956ರ ಕೇಂದ್ರ ಮಾರಾಟ ತೆರಿಗೆ ಅಧಿನಿಯಮದ (1956 74ನೇ ಕೇಂದ್ರ ಅಧಿನಿಯಮ)ದ ಕೆಳಗಿನ ಆತನ ನೋಂದಣಿ ಹಾಗೂ ಉಪಯೋಗಿಸದ ಘೋಷಣೆ ಫಾರಂಗಳನ್ನು ಹಿಂತಿರುಗಿಸುವುದು ಹಾಗೂ ಆ ದಿನಾಂಕದಂದು ಆತನ ಕೈವಶದಲ್ಲಿ ಅಂತರ್ ರಾಜ್ಯ ಮಟ್ಟದಲ್ಲಿ ಖರೀದಿಸಿದ ಸಾಮಗ್ರಿಗಳ ಯಾವುದೇ ಕ್ಲೋಸಿಂಗ್ ಸ್ಟಾಕ್ ಇಲ್ಲದಿದ್ದಲ್ಲಿ ಅಥವಾ ಅಂತಹ ಕ್ಲೋಸಿಂಗ್ ಸ್ಟಾಕ್‌ಗೆ ಅನುಸೂಚಿಯ ಪ್ರಕಾರದ ದರದಲ್ಲಿ ತೆರಿಗೆಯನ್ನು ಪಾವತಿಸುವ ಒಬ್ಬ ವ್ಯಾಪಾರಿಗೆ ಮುಂದಿನ ವರ್ಷಕ್ಕೆ ಈ ಖಂಡದ (1)ನೇ ಉಪಖಂಡದ ಕೆಳಗೆ ಕಾಂಪೌಂಡ್ ಮಾಡಿದ ತೆರಿಗೆಯನ್ನು ನೀಡಲು ಅರ್ಹತೆ ಇರುವುದಾಗಿದೆ.”;

“(ಬಿ) (ಬಿ) ಖಂಡದ ಬದಲು, ಈ ಕೆಳಗಿನ ಖಂಡವನ್ನು ಸೇರಿಸತಕ್ಕದ್ದು, ಅದೇನೆಂದರೆ:—

(ಬಿ) ಯಾಂತ್ರೀಕೃತ ಮೆಷೀನುಗಳಿಂದ ಗ್ರಾನೈಟ್ ಮೆಟಲ್‌ನ್ನು ಹಾಗೂ ನಿರ್ಮಿಸಲ್ಪಟ್ಟ ಹೈಗೆಯನ್ನು ಅಲ್ಲದಿದ್ದಲ್ಲಿ ಗ್ರಾನೈಟ್ ಮೆಟಲ್‌ನ್ನು ಅಥವಾ ನಿರ್ಮಿಸಲ್ಪಟ್ಟ ಹೈಗೆಯನ್ನು ಉತ್ಪಾದಿಸುವ ಯಾವುದೇ ವ್ಯಾಪಾರಿಗೆ ತನ್ನ ಇಚ್ಛಾನುಸಾರ ಪ್ರಸ್ತುತ ವಿಭಾಗಗಳ ನಿಬಂಧನೆಗಳಿಗನುಸಾರವಾಗಿ ತೆರಿಗೆಯನ್ನು ನೀಡುವುದರ ಬದಲು ಈ ಕೆಳಗಿನ ದರದಲ್ಲಿ ತೆರಿಗೆಯನ್ನು ನೀಡಬಹುದಾಗಿದೆ. ಅದೇನೆಂದರೆ:—

ಯಂತ್ರದ ವಿವರಣೆ	ಕಾಂಪೌಂಡ್ ಮಾಡಿದ ತೆರಿಗೆ
(1)	(2)
(i) ಜಾ ಸೈಸ್ 30.48 ಸೆಂ. ಮೀಟರ್×22.86 ಸೆಂ. ಮೀಟರ್ ಗಿಂತ ಮೀರದ ಪ್ರತಿ ಕ್ರಷಿಂಗ್ ಯಂತ್ರಕ್ಕೂ	ಪ್ರತಿ ವರ್ಷಕ್ಕೂ 80,000 ರೂಪಾಯಿ
(ii) ಜಾ ಸೈಸ್ 30.48 ಸೆಂ. ಮೀಟರ್×22.86 ಸೆಂ. ಮೀಟರ್ ಗಿಂತ ಮೀರಿದ ಆದರೆ 40.64 ಸೆಂ. ಮೀಟರ್×25.40 ಸೆಂ. ಮೀಟರಿಗಿಂತ ಮೀರದ ಪ್ರತಿಯೊಂದು ಕ್ರಷಿಂಗ್ ಯಂತ್ರಕ್ಕೂ	ಪ್ರತಿ ವರ್ಷಕ್ಕೂ 3.20 ಲಕ್ಷ ರೂಪಾಯಿ

(1)	(2)
(iii) ಜಾ ಸೈಸ್ 40.64 ಸೆ. ಮೀಟರ್×25.40 ಸೆಂ. ಮೀಟರ್ ಗಿಂತ ಮೀರಿದ ಪ್ರತಿಯೊಂದು ಕ್ರಷಿಂಗ್ ಯಂತ್ರಕ್ಕೂ	ಪ್ರತಿ ವರ್ಷಕ್ಕೂ 6.40 ಲಕ್ಷ ರೂಪಾಯಿ
(iv) ಪ್ರತಿಕೋನ್ ಕ್ರಷರಿಗೆ	ಪ್ರತಿ ವರ್ಷಕ್ಕೂ 36 ಲಕ್ಷ ರೂಪಾಯಿ
(v) ಫಾಂಟಿಗೆ 25 ಮೆಟ್ರಿಕ್ ಟನ್ ವರೆಗೆ ಉತ್ಪಾದನಾ ಸಾಮರ್ಥ್ಯವಿರುವ ಪ್ರತಿ ವರ್ಟಿಕಲ್/ಹಾರಿ ಸಾಂಟಲ್ ಷಾಫ್ಟ್ ಇಂಪಾಕ್ಟರ್ ಯಂತ್ರಗಳಿಗೂ	ಪ್ರತಿ ವರ್ಷಕ್ಕೂ 6.25 ಲಕ್ಷ ರೂಪಾಯಿ
(vi) ಫಾಂಟಿಗೆ 25 ಮೆಟ್ರಿಕ್ ಟನ್‌ಗಿಂತ ಹೆಚ್ಚು ಹಾಗೂ 50 ಮೆಟ್ರಿಕ್‌ಟನ್ ವರೆಗೆ ಉತ್ಪಾದನಾ ಸಾಮರ್ಥ್ಯವಿರುವ ಪ್ರತಿ ವರ್ಟಿಕಲ್/ಹಾರಿ ಸಾಂಟಲ್ ಷಾಫ್ಟ್ ಇಂಪಾಕ್ಟರ್ ಯಂತ್ರಗಳಿಗೆ ಅಥವಾ ಸಮಾನ ಯಂತ್ರಗಳಿಗೆ	ಪ್ರತಿ ವರ್ಷಕ್ಕೂ 12.50 ಲಕ್ಷ ರೂಪಾಯಿ
(vii) ಫಾಂಟಿಗೆ 50 ಮೆಟ್ರಿಕ್ ಟನ್‌ಗಿಂತ ಹೆಚ್ಚು ಹಾಗೂ 100 ಮೆಟ್ರಿಕ್ ಟನ್ ವರೆಗೆ ಉತ್ಪಾದನಾ ಸಾಮರ್ಥ್ಯವಿರುವ ಪ್ರತಿ ವರ್ಟಿಕಲ್/ಹಾರಿ ಸಾಂಟಲ್ ಷಾಫ್ಟ್ ಇಂಪಾಕ್ಟರ್ ಯಂತ್ರಗಳಿಗೆ ಅಥವಾ ಸಮಾನ ಯಂತ್ರಗಳಿಗೆ	ಪ್ರತಿ ವರ್ಷಕ್ಕೂ 22.50 ಲಕ್ಷ ರೂಪಾಯಿ
(viii) ಫಾಂಟಿಗೆ 100 ಮೆಟ್ರಿಕ್ ಟನ್‌ಗಿಂತ ಹೆಚ್ಚು ಹಾಗೂ 150 ಮೆಟ್ರಿಕ್ ಟನ್ ವರೆಗೆ ಉತ್ಪಾದನಾ ಸಾಮರ್ಥ್ಯವಿರುವ ಪ್ರತಿ ವರ್ಟಿಕಲ್/ಹಾರಿ ಸಾಂಟಲ್ ಷಾಫ್ಟ್ ಇಂಪಾಕ್ಟರ್ ಯಂತ್ರಗಳಿಗೆ ಅಥವಾ ಸಮಾನ ಯಂತ್ರಗಳಿಗೆ	ಪ್ರತಿ ವರ್ಷಕ್ಕೂ 32.50 ಲಕ್ಷ ರೂಪಾಯಿ
(ix) ಫಾಂಟಿಗೆ 150 ಮೆಟ್ರಿಕ್ ಟನ್‌ಗಿಂತ ಹೆಚ್ಚು ಹಾಗೂ 200 ಮೆಟ್ರಿಕ್ ಟನ್ ವರೆಗೆ ಉತ್ಪಾದನಾ ಸಾಮರ್ಥ್ಯವಿರುವ ಪ್ರತಿ ವರ್ಟಿಕಲ್/ಹಾರಿ ಸಾಂಟಲ್ ಷಾಫ್ಟ್ ಇಂಪಾಕ್ಟರ್ ಯಂತ್ರಗಳಿಗೆ ಅಥವಾ ಸಮಾನ ಯಂತ್ರಗಳಿಗೆ	ಪ್ರತಿ ವರ್ಷಕ್ಕೂ 45 ಲಕ್ಷ ರೂಪಾಯಿ
(X) ಫಾಂಟಿಗೆ 200 ಮೆಟ್ರಿಕ್ ಟನ್‌ಗಿಂತ ಹೆಚ್ಚು ಉತ್ಪಾದನಾ ಸಾಮರ್ಥ್ಯವಿರುವ ಪ್ರತಿ ವರ್ಟಿಕಲ್/ಹಾರಿ ಸಾಂಟಲ್ ಷಾಫ್ಟ್ ಇಂಪಾಕ್ಟರ್ ಯಂತ್ರಗಳಿಗೆ ಅಥವಾ ಸಮಾನ ಯಂತ್ರಗಳಿಗೆ	ಪ್ರತಿ ವರ್ಷಕ್ಕೂ 60 ಲಕ್ಷ ರೂಪಾಯಿ

**ವಿಶದೀಕರಣ.**—ಈ ಖಂಡದ ಅಗತ್ಯಕ್ಕಾಗಿ, ಮೇಲೆ (i), (ii) ಅಥವಾ (iii) ಐಟಂಗಳ ವಿವರಣೆಯಲ್ಲಿ ಒಳಪಡುವ ಪ್ರೈಮರಿ ಕ್ರಷರುಗಳನ್ನು ಕಾಂಪೌಂಡ್ ಮಾಡಿದ ತೆರಿಗೆಯನ್ನು ಲೆಕ್ಕಹಾಕುವ ಅಗತ್ಯಕ್ಕಾಗಿ ಪರಿಗಣಿಸತಕ್ಕದ್ದು ಹಾಗೂ ಪ್ರೈಮರಿ ಕ್ರಷರುಗಳಿಗೆ ಅನ್ವಯವಾಗುವ ತೆರಿಗೆ ದರವು ಸೆಕಂಡರಿ ಕ್ರಷರುಗಳಿಗೆ ನೀಡಬೇಕಾದ ಒಟ್ಟು ಮೊತ್ತದ ಐವತ್ತು ಶೇಕಡಾ ಆಗಿರತಕ್ಕದ್ದು.

ಆದರೆ, ಈ ಖಂಡದಲ್ಲಿ ಏನೇ ಒಳಗೊಂಡಿದ್ದರೂ, 30.48 ಸೆಂ. ಮೀಟರ್×22.86 ಸೆಂ. ಮೀ. ಹೆಚ್ಚಾಗದ ಗಾತ್ರದ ಒಂದು ಕ್ರಷಿಂಗ್ ಯಂತ್ರವಿರುವ ವ್ಯಾಪಾರಿಗಳು ಪ್ರತಿ ವರ್ಷವೂ ಮೂವತ್ತು ಸಾವಿರ ರೂಪಾಯಿ ಹಾಗೂ 30.48 ಸೆಂ. ಮೀಟರ್× 22.86 ಸೆಂ. ಮೀಟರ್‌ಗಿಂತ ಹೆಚ್ಚು ಆದರೆ 40.64 ಸೆಂ. ಮೀಟರ್× 25.40 ಸೆಂ. ಮೀಟರಿಗೆ ಮೀರದ ಒಂದು ಕ್ರಷಿಂಗ್ ಯಂತ್ರವಿರುವ ವ್ಯಾಪಾರಿಗಳು ಒಂದು ವರ್ಷಕ್ಕೆ ಒಂದು ಲಕ್ಷದ ಇಪ್ಪತ್ತು ಸಾವಿರ ರೂಪಾಯಿ ಈ ಖಂಡ ಪ್ರಕಾರ ತೆರಿಗೆಯಾಗಿ ನೀಡತಕ್ಕದ್ದು.

ಅದೂ ಅಲ್ಲದೆ, ಈ ಖಂಡದಲ್ಲಿ ಏನೇ ಒಳಗೊಂಡಿದ್ದರೂ ಜಾ ಕ್ರಷರುಗಳು/ಕೋನ್ ಕ್ರಷರುಗಳು ಇತ್ಯಾದಿಯೊಂದಿಗೆ ವರ್ಟಿಕಲ್/ಹಾರಿಸಾಂಟಲ್ ಷಾಫ್ಟ್ ಇಂಪಾಕ್ಟರ್ ಯಂತ್ರಗಳು ಅಥವಾ ಸಮಾನವಾದ ಯಂತ್ರಗಳಿರುವ ವ್ಯಾಪಾರಿಗಳು ಅಂತಹ ಪ್ರತಿಯೊಂದು ವರ್ಟಿಕಲ್/ಹಾರಿಸಾಂಟಲ್ ಷಾಫ್ಟ್ ಇಂಪಾಕ್ಟರ್ ಯಂತ್ರಗಳಿಗೆ ಸಮಾನವಾದ ಯಂತ್ರಗಳಿಗೆ ಅನ್ವಯವಾದ ಕಾಂಪೌಂಡ್ ಮಾಡಿದ ತೆರಿಗೆ ದರದ ಅರುವತ್ತು ಶೇಕಡಾವನ್ನು ಮಾತ್ರ ಕ್ರಷಿಂಗ್ ಯಂತ್ರಗಳಿಗಿರುವ ತೆರಿಗೆಯ ಹೊರತು, ಈ ಖಂಡದ ಕೆಳಗೆ ಕಾಂಪೌಂಡ್ ಮಾಡಿದ ತೆರಿಗೆಯಾಗಿ ನೀಡತಕ್ಕದ್ದು:

ಆದರೆ, ಒಂದು ವರ್ಷಕ್ಕೆ ನೀಡಬೇಕಾದ ಕಾಂಪೌಂಡ್ ಮಾಡಿದ ತೆರಿಗೆ ನಿಶ್ಚಯಿಸತಕ್ಕದ್ದು ಹಾಗೂ 12 ಸಮಾನ ತಿಂಗಳ ಕಂತುಗಳಾಗಿ ಪಾವತಿಸತಕ್ಕದ್ದು.”;

(ಸಿ) (ಸಿ) ಖಂಡದಲ್ಲಿ, (i)ನೇ ಉಪ-ಖಂಡದ ಬದಲು, ಈ ಕೆಳಗಿನ ಉಪ-ಖಂಡವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(i) (ಎ) ಯಾವುದೇ ಏರ್‌ಕ್ರಾಫ್ಟ್‌ಗೆ ಅಥವಾ ಹಡಗಿಗೆ ಅಥವಾ ಸ್ವೀಮರಿಗೆ ಆಹಾರ ಒದಗಿಸುವುದಕ್ಕಾಗಿ ಅಥವಾ ಏರ್‌ಕ್ರಾಫ್ಟ್‌ನಲ್ಲಿ, ಹಡಗಿನಲ್ಲಿ ಅಥವಾ ಸ್ವೀಮರಿನಲ್ಲಿ ಉಣ ಬಡಿಸುವುದಕ್ಕಾಗಿ ಪಾಕ ಮಾಡಿದ ಆಹಾರ ಅಥವಾ ಪಾನೀಯವನ್ನು ಯಾವುದೇ ಏರ್‌ಲೈನ್ ಸರ್ವೀಸ್ ಕಂಪೆನಿಗೆ ಅಥವಾ ಸಂಸ್ಥೆಗೆ ಅಥವಾ ಷಿಪ್ಪಿಂಗ್ ಕಂಪೆನಿಗೆ ನೀಡುವ ಒಬ್ಬ ವ್ಯಾಪಾರಿ; ಅಥವಾ



(ಬಿ) ಒಂದು ಬಾರ್ ಅಟಾಚ್ಡ್ ಹೋಟೆಲ್ ಅಥವಾ ಬಾರ್ ಅಟಾಚ್ಡ್ ಹೋಟೆಲಿನಲ್ಲಿ ಪಾಕಮಾಡಿದ ಆಹಾರವನ್ನು ಉಣಬಡಿಸುವ ಒಬ್ಬ ವ್ಯಾಪಾರಿ; ಅಥವಾ

(ಸಿ) ಒಂದು ಸ್ಟಾರ್ ಹೋಟೆಲ್ ಅಥವಾ ಒಂದು ಸ್ಟಾರ್ ಹೋಟೆಲಿನಲ್ಲಿ ಪಾಕಮಾಡಿದ ಆಹಾರವನ್ನು ಉಣಬಡಿಸುವ ಒಬ್ಬ ವ್ಯಾಪಾರಿ; ಅಥವಾ

(ಡಿ) ಮೂಲ ಸರಕುಗಳ ಅಥವಾ ಪ್ಯಾಕಿಂಗ್ ಸಾಮಗ್ರಿಗಳ ಹೊರತಾದ ಸರಕುಗಳನ್ನು ಅಂತರ್ ರಾಜ್ಯದಿಂದ ಖರೀದಿಸುವ ಒಬ್ಬ ವ್ಯಾಪಾರಿ; ಅಥವಾ

(ಇ) 1999ರ ವ್ಯಾಪಾರ ಮುದ್ದೆಗಳು ಅಧಿನಿಯಮ (1999ರ 47ನೇ ಕೇಂದ್ರ ಅಧಿನಿಯಮ)ದ ಕೆಳಗೆ ನೋಂದಣಿ ಮಾಡಿದ ಒಂದು ಬ್ರ್ಯಾಂಡ್ ನೇಂ ಅಥವಾ ಒಂದು ವ್ಯಾಪಾರ ಮುದ್ದೆಯಿರುವ ಹೋಟೆಲುಗಳು ಅಥವಾ ರೆಸ್ಟೋರೆಂಟುಗಳು;

ಹೊರತು ಸ್ವತಃ ತಯಾರಿಸಿದ ಶುದ್ಧವಾದ ಹಣ್ಣಿನ ರಸ ಹಾಗೂ ಸಿಹಿ ಪದಾರ್ಥಗಳನ್ನೊಳಗೊಂಡು ಪಾಕಮಾಡಿದ ಆಹಾರದ ಹಾಗೂ ಪಾನೀಯಗಳ ಯಾವುದೇ ವ್ಯಾಪಾರಿಗೂ,—

ಆತನ ಇಚ್ಛಾನುಸಾರ, 6ನೇ ವಿಭಾಗ (1)ನೇ ಉಪ-ವಿಭಾಗದ ನಿಬಂಧನೆಗಳಿಗನುಸಾರವಾಗಿ ಆದರೆ (2)ನೇ ಉಪ-ವಿಭಾಗದ ಪ್ರಕಾರ ನೀಡಬೇಕಾದಂತಹ ತೆರಿಗೆ ಯಾವುದಾದರೂ ಇದ್ದಲ್ಲಿ, ಅದಕ್ಕೆ ವಿಧೇಯವಾಗಿಯೂ, ತೆರಿಗೆ ನೀಡುವುದರ ಬದಲು, ಆತನು ಸ್ವತಃ ಮಾಡಿದ ಆಹಾರ ಪದಾರ್ಥದ ಹಾಗೂ ಪಾನೀಯಗಳ ಟರ್ನೊವರಿಗೆ ಹಾಗೂ 6ನೇ ವಿಭಾಗದ (5)ನೇ ಉಪ-ವಿಭಾಗದ ವಿಶದೀಕರಣದಲ್ಲಿ ವ್ಯವಸ್ಥೆ ಮಾಡಿರುವ ಪ್ರಕಾರ ಯಾವುದೇ ಸರಕುಗಳಿಗೆ ಸಂಬಂಧಿಸಿಯೂ ಆತನು ತೆರಿಗೆಗೆ ವಿಧೇಯವಾದ ಮೊದಲ ಮಾರಾಟ ನಡೆಸುವ ವ್ಯಾಪಾರಿ ಅಲ್ಲದಿದ್ದಲ್ಲಿ, ಆತನ ಟರ್ನೊವರಿನ ಅರ್ಧ ಶೇಕಡಾದ ದರದಲ್ಲಿ ತೆರಿಗೆಯನ್ನು ನೀಡಬಹುದಾಗಿದೆ.”;

(ಡಿ) (ಇ) ಖಂಡದಲ್ಲಿ, ಮೂರನೇ ಕ್ಲಿಪ್ತ ನಿಬಂಧನೆಯನ್ನು ಬಿಟ್ಟುಬಿಡತಕ್ಕದ್ದು:

(ಇ) (ಎಫ್) ಖಂಡದ ಬದಲು, ಈ ಕೆಳಗಿನ ಖಂಡವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(ಎಫ್) (i) ಬುಲಿಯನುಗಳ ಅಥವಾ ವಜ್ರವೂ ಒಳಗೊಂಡು ಚಿನ್ನ, ಬೆಳ್ಳಿ ಅಥವಾ ಪ್ಲಾಟಿನಂ ವಿಭಾಗಕ್ಕೆ ಒಳಪಟ್ಟ ಲೋಹಗಳಿಂದ ಮಾಡಿದ ಆಭರಣಗಳ ಅಥವಾ ಪಾತ್ರೆಗಳ ಅಥವಾ ಸಾಮಗ್ರಿಗಳ ಯಾವುದೇ ವ್ಯಾಪಾರಿಗೂ ಆತನ ಇಚ್ಛಾನುಸಾರ, ಅಂತಹ ಸರಕುಗಳಿಗೆ ಸಂಬಂಧಿಸಿ, ರಾಜ್ಯದಲ್ಲಿ ನಡೆಸುವ ಅದರ ಮಾರಾಟದ ಮೇಲೆ, 6ನೇ ವಿಭಾಗದ ನಿಬಂಧನೆಗಳಿಗೆ ವಿಧೇಯವಾಗಿ ತೆರಿಗೆಯನ್ನು ನೀಡುವುದರ ಬದಲು, ಅಂತಹ ಆಯ್ಕೆಗೆ ಸಂಬಂಧಪಟ್ಟ ವರ್ಷದ ಹಿಂದಿನ ಸತತವಾದ ಮೂರು ವರ್ಷಗಳಲ್ಲಿ ಯಾವುದೇ ಒಂದು ವರ್ಷಕ್ಕೆ ರಿಟರ್ನುಗಳಲ್ಲಿ ಅಥವಾ ಅಕೌಂಟುಗಳಲ್ಲಿ ಆತನು ಸಮ್ಮತಿಸಿದ ಪ್ರಕಾರ ಆತನು ನೀಡಬೇಕಾದ ಅತೀ ಹೆಚ್ಚಿನ ತೆರಿಗೆಯ,—

(ಎ) ಈ ಖಂಡದ ಕೆಳಗೆ ತೆರಿಗೆ ನೀಡಲು ಆಯ್ಕೆಮಾಡಿದ ವ್ಯಾಪಾರಿಯ ಹಿಂದಿನ ವರ್ಷದ ಒಟ್ಟು ಟರ್ನೊವರ್ ಹತ್ತು ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಕಡಿಮೆಯಾಗುವ ವಿಷಯದಲ್ಲಿ ನೂರ ಹದಿನೈದು ಶೇಕಡಾ;

(ಬಿ) ಈ ಖಂಡದ ಕೆಳಗೆ ತೆರಿಗೆ ನೀಡಲು ಆಯ್ಕೆಮಾಡಿದ ವ್ಯಾಪಾರಿಯ ಹಿಂದಿನ ವರ್ಷದ ಒಟ್ಟು ಟರ್ನೊವರ್ ಹತ್ತು ಲಕ್ಷ ರೂಪಾಯಿಗಿಂತ ಹೆಚ್ಚು ಹಾಗೂ ನಲ್ವತ್ತು ಲಕ್ಷ ರೂಪಾಯಿಯವರೆಗೂ ಅಗುವ ವಿಷಯದಲ್ಲಿ ನೂರ ಇಪ್ಪತ್ತು ಶೇಕಡಾ;

(ಸಿ) ಈ ಖಂಡದ ಕೆಳಗೆ ತೆರಿಗೆ ನೀಡಲು ಆಯ್ಕೆಮಾಡಿದ ವ್ಯಾಪಾರಿಯ ಹಿಂದಿನ ವರ್ಷದ ಒಟ್ಟು ಟರ್ನೊವರ್ ನಲ್ವತ್ತು ಲಕ್ಷ ರೂಪಾಯಿಗಿಂತ ಹೆಚ್ಚು ಹಾಗೂ ಒಂದು ಕೋಟಿ ರೂಪಾಯಿಯವರೆಗೆ ಅಗುವ ವಿಷಯದಲ್ಲಿ ನೂರ ಮೂವತ್ತು ಶೇಕಡಾ;

(ಡಿ) ಈ ಖಂಡದ ಕೆಳಗೆ ತೆರಿಗೆಯನ್ನು ನೀಡಲು ಆಯ್ಕೆಮಾಡಿದ ವ್ಯಾಪಾರಿಯ ಹಿಂದಿನ ವರ್ಷದ ಒಟ್ಟು ಟರ್ನೊವರ್ ಒಂದು ಕೋಟಿ ರೂಪಾಯಿಗಿಂತ ಹೆಚ್ಚಾಗುವ ವಿಷಯದಲ್ಲಿ ನೂರ ಐವತ್ತು ಶೇಕಡಾ;

ಇದರಲ್ಲಿ, ಯಾವುದು ಹೆಚ್ಚೋ, ಆ ತೆರಿಗೆಯನ್ನು ನೀಡಬಹುದಾಗಿದೆ.

ವಿಶದೀಕರಣ 1.—ಒಬ್ಬ ವ್ಯಾಪಾರಿಯು ಆಯ್ಕೆಗೆ ಸಂಬಂಧಪಟ್ಟ ವರ್ಷದ ಏಪ್ರಿಲ್ 1ನೇ ದಿನಾಂಕದವರೆಗಿನ ಪೂರ್ತಿ ವರ್ಷದವರೆಗೆ ವ್ಯಾಪಾರವನ್ನು ಮಾಡದಿದ್ದಲ್ಲಿ, ಈ ಖಂಡ ಪ್ರಕಾರ ತೆರಿಗೆ ಪಾವತಿಸಲು ಆಯ್ಕೆಮಾಡಲು ಆತನನ್ನು ಅನುಮತಿಸುವಂತದಲ್ಲ. ಒಬ್ಬ ವ್ಯಾಪಾರಿಯು ಕಳೆದ ಮೂರು ವರ್ಷಗಳಲ್ಲಿ ನಿರಂತರವಾಗಿ ಯಾವುದೇ ವ್ಯಾಪಾರವನ್ನು ಮಾಡದಿದ್ದಲ್ಲಿ ಆತನು ವ್ಯಾಪಾರ ನಡೆಸಿದ ವರ್ಷದಲ್ಲಿ ಅಥವಾ ವರ್ಷಗಳಲ್ಲಿ ನೀಡಿದ ಅಥವಾ ನೀಡಬೇಕಾದ ಆ ವರ್ಷದ ಅತೀ ಹೆಚ್ಚು ತೆರಿಗೆಯನ್ನು ಮೇಲೆ ಹೇಳಿದ ಅವಶ್ಯಕತೆಗಾಗಿ ಪರಿಗಣಿಸತಕ್ಕದ್ದು ಹಾಗೂ ಅಂತಹ ಯಾವುದೇ ಹಿಂದಿನ ವರ್ಷದಲ್ಲಿ, ಆ ಆರ್ಥಿಕ ವರ್ಷದ ಯಾವುದೇ ಕಾಲಾವಧಿಯಲ್ಲಿ ವ್ಯಾಪಾರಿಯು ವ್ಯಾಪಾರ ಮಾಡದಿದ್ದಲ್ಲಿ, ಅಂತಹ ವ್ಯಾಪಾರಿಯು ವ್ಯಾಪಾರ ನಡೆಸಿದ ಕಾಲಾವಧಿಗೆ ಅನ್ವಯವಾದ ಪ್ರಕಾರ ನೀಡಬೇಕಾದ ತೆರಿಗೆಯ ಅಥವಾ ಒಪ್ಪಿದ ಮೊತ್ತ ಮಾರಾಟದ ತಳಹದಿಯಲ್ಲಿ ಹನ್ನೆರಡು ತಿಂಗಳಿಗೆ ನೀಡಬೇಕಾದ ತೆರಿಗೆಗೆ ಅನುಪಾತವಾಗಿ ಲೆಕ್ಕಹಾಕತಕ್ಕದ್ದು.

ವಿಶದೀಕರಣ 2.—ಈ ಖಂಡದ ಕೆಳಗೆ ತೆರಿಗೆ ನೀಡಲು ಆಯ್ಕೆಮಾಡುವ ವ್ಯಾಪಾರಿಗಳು, ಆಯ್ಕೆಮಾಡಿದ ವರ್ಷದಲ್ಲಿ ಹೊಸದಾಗಿ ಪ್ರಾರಂಭಿಸಿದ ಶಾಖೆ ಅಲ್ಲದಿದ್ದಲ್ಲಿ ಶಾಖೆಗಳನ್ನು ಹೊರತುಪಡಿಸಿ, ಆಯ್ಕೆಯೊಂದಿಗೆ ಸಂಬಂಧಪಟ್ಟ ವರ್ಷದಲ್ಲಿ ಅಸ್ತಿತ್ವದಲ್ಲಿರುವ ಅವರ ಎಲ್ಲಾ ಶಾಖೆಗಳಿಗೂ ಸಂಬಂಧಿಸಿ ಕಾಂಪೌಂಡ್ ಮಾಡಿದ ತೆರಿಗೆಯನ್ನು ನೀಡತಕ್ಕದ್ದು. ಈ ಖಂಡದ ಅಗತ್ಯಕ್ಕಾಗಿ, ಅಂತಹ ಶಾಖೆ ಅಲ್ಲದಿದ್ದಲ್ಲಿ ಶಾಖೆಗಳನ್ನು ಆ ವರ್ಷಕ್ಕೆ ಒಂದು ಪ್ರತ್ಯೇಕ ವ್ಯಾಪಾರ ಸ್ಥಳವಾಗಿ ಪರಿಗಣಿಸಲಾಗುವುದು.

ಆದರೆ, ಮುಖ್ಯ ವ್ಯಾಪಾರ ಸ್ಥಳಕ್ಕೂ ಇತರ ಶಾಖೆಗಳಿಗೂ ಬೇಕಾಗಿ 2014-2015ನೇ ವರ್ಷಕ್ಕೆ ನೀಡಿದ ಸರಾಸರಿ ತೆರಿಗೆಯ ತಳಹದಿಯಲ್ಲಿ 2013-2014ನೇ ವರ್ಷದಲ್ಲಿ ಪ್ರಾರಂಭವಾದ ಶಾಖೆಗಳಿಗೆ ಸಂಬಂಧಿಸಿ ಕಾಂಪೌಂಡ್ ಮಾಡಿದ ತೆರಿಗೆಯನ್ನು ನೀಡಿದ ವ್ಯಾಪಾರಿಗಳಿಗೆ ಈ ವಿಶದೀಕರಣವು ಬಾಧಕವಾಗುವುದಿಲ್ಲ.

ವಿಶದೀಕರಣ 3.—ಈ ಖಂಡದ ಕೆಳಗೆ ತೆರಿಗೆಯನ್ನು ನೀಡುವ ಒಬ್ಬ ವ್ಯಾಪಾರಿಯು, ಆಯ್ಕೆ ವರ್ಷದಲ್ಲಿ ಒಂದು ಶಾಖೆಯನ್ನು ಮುಚ್ಚುವುದಾದ, ವ್ಯಾಪಾರ ಸ್ಥಳಗಳ ಸಂಖ್ಯೆಯನ್ನು ಪರಿಗಣಿಸಿ, ಆ ವರ್ಷದ ಉಳಿದ ತಿಂಗಳುಗಳಿಗೆ, ಮುಂದಿನ ತಿಂಗಳ ಕಂತಿನಿಂದ ತೆರಿಗೆ ನೀಡುವುದರಲ್ಲಿ ಅನುಪಾತವಾದ ರಿಯಾಯಿತಿಯನ್ನು ಅನುಮತಿಸತಕ್ಕದ್ದು.

ವಿಶದೀಕರಣ 4.—ವೊದಲ ಬಾರಿಗೆ ಈ ಖಂಡ ಪ್ರಕಾರ ತೆರಿಗೆ ನೀಡಲು ಇಚ್ಛಾನುಸಾರ ಆಯ್ಕೆಮಾಡಿ ಹಿಂದಿನ ವರ್ಷದಲ್ಲಿ ಮಾತ್ರ ವ್ಯಾಪಾರ ನಡೆಸಿ, ರಿಟರ್ನುಗಳ ಅಥವಾ ಲೆಕ್ಕಗಳ ಪ್ರಕಾರ ಅಂತಹ ಹಿಂದಿನ ವರ್ಷಕ್ಕೆ ನೀಡಬೇಕಾದಂತಹ ತೆರಿಗೆಯು ಉತ್ಪನ್ನ ತೆರಿಗೆಗಿಂತ ಕಡಿಮೆಯಾಗಿದ್ದಲ್ಲಿ, ಆಯ್ಕೆ ವರ್ಷದ ತೆರಿಗೆಯನ್ನು ನಿರ್ಧರಿಸುವುದಕ್ಕಾಗಿ ಉತ್ಪನ್ನ ತೆರಿಗೆಯ ತಳಹದಿಯಲ್ಲಿ ಆಯ್ಕೆ ವರ್ಷಕ್ಕೆ ನೀಡಬೇಕಾದಂತಹ ತೆರಿಗೆಯನ್ನು ಕಾಲ್ಪನಿಕವಾಗಿ ಪುನಃ ನಿರ್ಧರಿಸತಕ್ಕದ್ದು.

ವಿಶದೀಕರಣ 5.—ಲೆಕ್ಕಗಳಲ್ಲಿ ಒಪ್ಪಿದ ಪ್ರಕಾರ ನೀಡಬೇಕಾದಂತಹ ತೆರಿಗೆಯಲ್ಲಿ ಅಡಗಿಸಿದ ಅಥವಾ ನಿರ್ಧರಿಸಿದ ಟರ್ನೊವರಿಗೆ ನೀಡಬೇಕಾದ ತೆರಿಗೆಯೂ ಕೂಡ ಒಳಪಡುವುದಾಗಿದೆ.

ವಿಶದೀಕರಣ 6.—ಈ ಖಂಡದ ಅಗತ್ಯಕ್ಕಾಗಿ “ಶಾಖೆ” ಎಂಬುದರಲ್ಲಿ ಬಿಡಿಗೇಲಸ ಅಥವಾ ಅಭರಣಗಳ/ಸಾಮಗ್ರಿಗಳ ನಿರ್ಮಾಣದಲ್ಲಿ ಅಥವಾ ಪಾಲಿಷಿಂಗ್ ಕೆಲಸದಲ್ಲಿ ನಿರತರಾದ ಹಾಗೂ ಸರಕುಗಳ ಖರೀದಿ ಹಾಗೂ ಮಾರಾಟ/ಖರೀದಿಯೋ ಮಾರಾಟವೋ ನಡೆಯದ ಮಾರಾಟ ಸ್ಥಳಗಳು ಒಳಪಡುವುದಲ್ಲ.

(ii) ಈ ಖಂಡದಲ್ಲಿ ಇತರ ರೀತಿಯಲ್ಲಿ ವ್ಯವಸ್ಥೆಮಾಡಿರುವ ಪ್ರಕಾರದ ಹೊರತು, ಈ ಖಂಡದ ಕೆಳಗೆ ನೀಡಬೇಕಾದ ಕಾಂಪೌಂಡ್ ಮಾಡಿದ ತೆರಿಗೆಯನ್ನು ಒಂದು ವರ್ಷಕ್ಕೆ ನಿರ್ಧರಿಸತಕ್ಕದ್ದು ಹಾಗೂ 12 ತಿಂಗಳ ಕಂತುಗಳಾಗಿ ಪಾವತಿಸತಕ್ಕದ್ದು.

(iii) ಈ ಖಂಡ ಪ್ರಕಾರ ತೆರಿಗೆ ನೀಡಲು ಆಯ್ಕೆಮಾಡುವ ಒಬ್ಬ ವ್ಯಾಪಾರಿಯು, ಈ ಕೆಳಗಿನ ಅನುಸೂಚಿಯಲ್ಲಿ ತೋರಿಸಿರುವ ದರದಲ್ಲಿ ತೆರಿಗೆಯನ್ನು ವಸೂಲಿ ಮಾಡಬಹುದಾಗಿದೆ ಹಾಗೂ ಆದರೆ ಆ ವರ್ಷದಲ್ಲಿ ಆ ಪ್ರಕಾರ ವಸೂಲಿಮಾಡಿದ ತೆರಿಗೆ ಈ ಖಂಡದ ಪ್ರಕಾರ ಆ ವರ್ಷ ನೀಡಬೇಕಾದ ತೆರಿಗೆಗಿಂತ ಹೆಚ್ಚಾಗಿರುವಲ್ಲಿ, ಹೆಚ್ಚಾಗಿ ವಸೂಲಿ ಮಾಡಿದ ತೆರಿಗೆಯನ್ನು, ಈ ಖಂಡದ ಪ್ರಕಾರ ನೀಡಬೇಕಾದ ತೆರಿಗೆಯ ಜೊತೆ ಸರಕಾರಕ್ಕೆ ಪಾವತಿಸತಕ್ಕದ್ದು:

ಆದರೆ, 2013-2014 ವರ್ಷದಲ್ಲಿ 1.25 ಶೇಕಡಾಕ್ಕಿಂತ ಮೀರದ ದರದಲ್ಲಿ ವ್ಯಾಪಾರಿಗಳು ವಸೂಲಿ ಮಾಡಿದ ತೆರಿಗೆಯು ಕಾನೂನು ಪ್ರಕಾರ ವಸೂಲಿ ಮಾಡಿದ ತೆರಿಗೆ ಎಂದು ಭಾವಿಸತಕ್ಕದ್ದು.

## ಪಟ್ಟಿ

ಹಿಂದಿನ ವರ್ಷ/ವರ್ಷಗಳಲ್ಲಿ ಈ ಖಂಡದ ಕೆಳಗೆ ನೀಡಿದ ಅಥವಾ ನೀಡಬೇಕಾದಂತಹ ತೆರಿಗೆಯ ಶೇಕಡಾ ಆಯ್ಕೆ ವರ್ಷದಲ್ಲಿ ನೀಡಬೇಕಾದ ಕಾಂಪೌಂಡ್ ತೆರಿಗೆ	ಆಯ್ಕೆ ವರ್ಷದಲ್ಲಿ ಈ ಖಂಡದಲ್ಲಿ ಒಳ ಪಡುವ ಸರಕುಗಳ ಮಾರಾಟದ ಮೇಲೆ ವಸೂಲಿಮಾಡಲು ಅನುಮತಿಸಲ್ಪಟ್ಟ ತೆರಿಗೆಯ ಶೇಕಡಾ
---	--

(1)	(2)
103	1.03
104	1.04
105	1.05
109	1.09
112	1.12
115	1.15
120	1.20
125	1.25
135	1.35
150	1.50

(iv) ತೆರಿಗೆ ನಿರ್ಧರಣಾ ಅಧಿಕಾರಿಗೆ, ಮಾರಾಟ ಸ್ಥಳವನ್ನು ಬದಲಿಸಿದುದರಿಂದಾಗಿ, ತಪ್ಪಾದ ಮಾಹಿತಿಗಳನ್ನು ನೀಡಿರುವುದರಿಂದಾಗಿ, ಪ್ರಸಕ್ತವಾದ ಮಾಹಿತಿಯನ್ನು ಮುಚ್ಚಿಟ್ಟಿರುವುದರಿಂದಾಗಿ ಹಾಗೂ ಅಗತ್ಯವಾದಂತಹ ಮಾಹಿತಿಗಳನ್ನು ನೀಡದಿರುವುದರಿಂದಾಗಿ ಇತ್ಯಾದಿಗಳಿಂದಾಗಿ ವಿಧಿಸಿಮತ ಸಾಕಷ್ಟು ಕಾರಣಗಳ ಮೇಲೆ, ಈ ವಿಭಾಗದ ಪ್ರಕಾರ ತೆರಿಗೆಯನ್ನು ಪಾವತಿಸುವುದಕ್ಕಿರುವ ಅನುಮತಿಯನ್ನು ನಿರಾಕರಿಸಬಹುದು ಹಾಗೂ ಯಾವುದೇ ಅನುಮತಿ ನೀಡಿದ್ದಲ್ಲಿ ಅದನ್ನು ರದ್ದುಗೊಳಿಸಬಹುದಾಗಿದೆ.

ಆದರೆ, ವ್ಯಾಪಾರಿಗೆ ಹೇಳುವುದಕ್ಕಿರುವುದನ್ನು ಹೇಳಲು ಒಂದು ಅವಕಾಶವನ್ನು ನೀಡದೆ ಹಾಗೂ ಜಿಲ್ಲಾ ಡೆಪ್ಯೂಟಿ ಆಯುಕ್ತರ ಪೂರ್ವಾನುಮತಿ ಇಲ್ಲದೆ ಈ ಉಪಖಂಡದ ಪ್ರಕಾರದ ಯಾವುದೇ ಆದೇಶವನ್ನು ಹೊರಡಿಸತಕ್ಕದ್ದಲ್ಲ.

(v) ಈ ಅಧಿನಿಯಮದ 55ನೇ ವಿಭಾಗದಲ್ಲಿ ಅಥವಾ 60ನೇ ವಿಭಾಗದಲ್ಲಿ ಏನೇ ಒಳಗೊಂಡಿದ್ದರೂ, (ii)ನೇ ಉಪ-ಖಂಡದ ಪ್ರಕಾರವಿರುವ ಆದೇಶಗಳ ವಿರುದ್ಧ ಅಪಲೇಟು ಪ್ರಾಧಿಕರಣಗಳ ಸಮಕ್ಷಕ್ಕೆ ಮಾತ್ರ ಅಪೀಲನ್ನು ಸಲ್ಲಿಸಬಹುದಾಗಿದೆ.

(vi) ಅನುಮತಿಯನ್ನು ರದ್ದುಗೊಳಿಸಿರುವ ವಿಷಯದಲ್ಲಿ, ಅನುಮತಿ ನೀಡಿರುವ ತಳಹದಿಯಲ್ಲಿ ನೀಡಿದ ಮೊತ್ತವು ಯಾವುದಾದರೂ ಇದ್ದಲ್ಲಿ, ವ್ಯಾಪಾರಿಯಿಂದ ಲಭಿಸಬೇಕಾದ ಮಾರಾಟ ತೆರಿಗೆ ಐಟಿಎನ್‌ನಲ್ಲಿ ಹಂಚತಕ್ಕದ್ದು.

(vii) ಒಂದು ವ್ಯಾಪಾರಿಯು ಈ ಖಂಡ ಪ್ರಕಾರ ಹಿಂದಿನ ವರ್ಷದ ತೆರಿಗೆಯನ್ನು ನೀಡಿದ್ದಲ್ಲಿ,—

(ಎ) ಹಿಂದಿನ ವರ್ಷ ಮೊತ್ತ ಮಾರಾಟ ಹತ್ತು ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಕಡಿಮೆಯಿರುವ ಒಬ್ಬ ವ್ಯಾಪಾರಿಯು ನೀಡಬೇಕಾದಂತಹ ತೆರಿಗೆ ಆಯ್ಕೆ ವರ್ಷದಲ್ಲಿ ರಾಜ್ಯದ ಮಾರಾಟದ ಆದಾಯದ ಮೇಲೆ ಒಂದು ಶೇಕಡಾ ದರದಲ್ಲಿ ಆಗಿರತಕ್ಕದ್ದು:

(ಬಿ) ಈ ಕೆಳಗಿನ ಅನುಸೂಚಿಯ (1)ನೇ ಕಾಲನಲ್ಲಿ ಹೇಳಿರುವ ವ್ಯಾಪಾರಿಗಳ ವಿಭಾಗವು ಮುಂದಿನ ವರ್ಷಕ್ಕೆ ಈ ಖಂಡ ಪ್ರಕಾರ ನೀಡಬೇಕಾದಂತಹ ತೆರಿಗೆ, ಈ ಕೆಳಗಿನ ಅನುಸೂಚಿಯ (2)ನೇ ಕಾಲನಲ್ಲೋ (3)ನೇ ಕಾಲನಲ್ಲೋ ಹೇಳಿರುವ ಯುಕ್ತವಾದ ದರಗಳಲ್ಲಿ, ಯಾವುದು ಹೆಚ್ಚೋ, ಅದರಂತೆ ಲೆಕ್ಕಹಾಕತಕ್ಕದ್ದು.

## ಪಟ್ಟಿ

(1)	(2)	(3)
ಈ ಜದಡ ಪ್ರಕಾರ ತೆರಿಗೆ ನೀಡುವುದಕ್ಕೆ ಆಯ್ಕೆ ಮಾಡುವ ವ್ಯಾಪಾರಿಯ ಹಿಂದಿನ ವರ್ಷದ ವೋಲ್ಟೇಜ್ ಟರ್ನಾಟವಲ್	ಹಿಂದಿನ ವರ್ಷ ನೀಡಿದ ಅಥವಾ ನೀಡಬೇಕಾದ ತೆರಿಗೆಯ ಎಷ್ಟು ಶೇಕಡಾವಾಗಿದೆ ಆಯ್ಕೆ ವರ್ಷದಲ್ಲಿ ನೀಡಬೇಕಾದಂತಹ ಕಾಂಪೌಂಡ್ ಮಾಡಿದ ತೆರಿಗೆ	ಕಾಂಪೌಂಡ್ ಮಾಡಿದ ತೆರಿಗೆಯಾಗಿ ನೀಡಬೇಕಾದಂತಹ ಹಿಂದಿನ ವರ್ಷದ ಆಪ್ತವನ್ಯಾಳಿ ಒಳಪಡುವ ಸರಕುಗಳ ರಾಜ್ಯದೊಳಗಿನ ಮಾರಾಟಕ್ಕೆ ಸಂಬಂಧಿಸಿ ಮಾರಾಟದ ಶೇಕಡಾ
ಹತ್ತು ಲಕ್ಷ ರೂಪಾಯಿ ಗಿಂತ ಹೆಚ್ಚು ಹಾಗೂ ನಲ್ವತ್ತು ಲಕ್ಷ ರೂಪಾಯಿವರೆಗೆ	ಒಟ್ಟು ವ್ಯಾಪಾರಿಯು ಈ ಖಂಡ ಪ್ರಕಾರ ಕಳೆದ ಐದು ವರ್ಷಗಳಲ್ಲಿ ನಿರಂತರವಾಗಿ ಕಾಂಪೌಂಡ್ ಮಾಡಿದ ತೆರಿಗೆ ಪಾವತಿಸಿದಲ್ಲಿ	ಒಟ್ಟು ವ್ಯಾಪಾರಿಯು ಒಟ್ಟು ವ್ಯಾಪಾರಿಯು ಈ ಖಂಡ ಪ್ರಕಾರ ಕಳೆದ ಐದು ವರ್ಷಗಳಲ್ಲಿ ನಿರಂತರವಾಗಿ ಕಾಂಪೌಂಡ್ ಮಾಡಿದ ತೆರಿಗೆ ಪಾವತಿಸಿದಲ್ಲಿ
ನಲ್ವತ್ತು ಲಕ್ಷ ರೂಪಾಯಿ ಗಿಂತ ಹೆಚ್ಚು ಹಾಗೂ ಒಂದು ಕೋಟಿ ರೂಪಾಯಿವರೆಗೆ	103 104 109 112	105 104 115 112
ಒಂದು ಕೋಟಿ ರೂಪಾಯಿ ಹಾಗೂ ಅದಕ್ಕಿಂತ ಹೆಚ್ಚು	115	125 120 125 120
		1.03 1.04 1.09 1.12 1.15 1.15 1.20 1.25"

(5ಎ) 10ನೇ ವಿಭಾಗದ (1)ನೇ ಉಪ-ವಿಭಾಗದಲ್ಲಿ “ತಿಂಗಳ ಐದನೇ ದಿವಸ” ಎಂಬ ಪದಗಳ ಬದಲು “ತಿಂಗಳ ಇಪ್ಪತ್ತನೇ ದಿವಸ” ಎಂಬ ಪದಗಳನ್ನು ಸೇರಿಸತಕ್ಕದ್ದು;

(6) 12ನೇ ವಿಭಾಗದಲ್ಲಿ ಎರಡನೇ ಕ್ಷಿಪ್ರ ನಿಬಂಧನೆಯಲ್ಲಿ “ಪೈವುಡ್” ಎಂಬ ಪದಗಳ ಮುಂಚಿತವಾಗಿ “ರಬ್ಬರ್ ಲಾಟಕ್ಸ್ ಹಾಗೂ ರಬ್ಬರ್ ವುಡ್” ಎಂಬ ಪದಗಳನ್ನು ಸೇರಿಸತಕ್ಕದ್ದು;

(7) 18ಬಿ ವಿಭಾಗದಲ್ಲಿ,—

(ಎ) “2013 ಸೆಪ್ಟೆಂಬರ್ 30ನೇ ದಿನಾಂಕದಂದು” ಎಂಬ ಪದಗಳಿಗೂ ಅಂಕಗಳಿಗೂ ಬದಲು “2014 ಆಗಸ್ಟ್ 31ನೇ ದಿನಾಂಕದಂದು” ಎಂಬ ಪದಗಳನ್ನು ಹಾಗೂ ಅಂಕಗಳನ್ನು ಸೇರಿಸತಕ್ಕದ್ದು;

(ಬಿ) ಒಂದನೇ ಕ್ಷಿಪ್ರ ನಿಬಂಧನೆಯಲ್ಲಿ “2013 ಏಪ್ರಿಲ್ 1ನೇ ದಿನಾಂಕದಂದು” ಎಂಬ ಪದಗಳಿಗೂ ಅಂಕಗಳಿಗೂ ಬದಲು “2014 ಏಪ್ರಿಲ್ 1ನೇ ದಿನಾಂಕದಂದು” ಎಂಬ ಪದಗಳನ್ನೂ ಅಂಕಗಳನ್ನೂ ಸೇರಿಸತಕ್ಕದ್ದು;

(ಸಿ) ಎರಡು ಹಾಗೂ ಮೂರನೇ ಕ್ಷಿಪ್ರ ನಿಬಂಧನೆಗಳನ್ನು ಬಿಟ್ಟುಬಿಡತಕ್ಕದ್ದು.

(8) 18ಬಿ ವಿಭಾಗದ ನಂತರ, ಈ ಕೆಳಗಿನ ವಿಭಾಗವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“18ಸಿ. ಆಸ್ಪತ್ರೆಗಳಿಗೆ ಸಂಬಂಧಿಸಿದ ಪ್ರತ್ಯೇಕ ನಿಬಂಧನೆಗಳು.—(1) 6ನೇ ವಿಭಾಗದಲ್ಲೂ 18ಬಿ ವಿಭಾಗದಲ್ಲೂ ಏನೇ ಒಳಗೊಂಡಿದ್ದರೂ, ಧಾರ್ಮಿಕ ಸಂಸ್ಥೆಗಳು ನಡೆಸುವ ಆಸ್ಪತ್ರೆಗಳನ್ನು, ಈ ಕೆಳಗಿನ ಷರತ್ತುಗಳಿಗೆ ವಿಧೇಯವಾಗಿ, ಚಿಕಿತ್ಸೆಯ ಸಲುವಾಗಿ ಅಲ್ಲಿನ ರೋಗಿಗಳಿಗೆ ನೀಡುವ ಔಷಧಿಗಳ ಹಾಗೂ ಲ್ಯಾಬೋರೇಟರಿ ಸ್ಟೋರ್ ಐಟಂಗಳ ಹಾಗೂ ರೋಗಿಗಳಿಗೆ ಮಾರಲ್ಪಡುವ ಸಾಮಗ್ರಿಗಳನ್ನು ತೆರಿಗೆಯಿಂದ ಹೊರತುಪಡಿಸತಕ್ಕದ್ದು, ಅದೇನೆಂದರೆ:—



(ಎ) ಅವರು, 1961ರ ಆದಾಯ ತೆರಿಗೆ ಅಧಿನಿಯಮ (1961ರ 43ನೇ ಕೇಂದ್ರ ಅಧಿನಿಯಮ)ದ ಪ್ರಕಾರ ಧಾರ್ಮಿಕ ಸಂಸ್ಥೆಗಳಿಗೆ ಬಾಧಕವಾಗುವ ಹೊರತುಪಡಿಸುವಿಕೆ ಆದೇಶಗಳ ತಳಹದಿಯಲ್ಲಿ ಹತ್ತು ಸಾವಿರ ರೂಪಾಯಿಯ ಶುಲ್ಕವನ್ನು ಪಾವತಿಸುತ್ತಾ ಕಮಿಷನರಿಂದ ಒಂದು ವರ್ಷದವರೆಗಿನ ಸರ್ಟಿಫಿಕೇಟನ್ನು ಪಡೆಯತಕ್ಕದ್ದು.

(ಬಿ) ಈ ಉಪ-ವಿಭಾಗದ ಪ್ರಕಾರದ ಹೊರತುಪಡಿಸುವಿಕೆಯ ಪ್ರಯೋಜನ ಅನುಭವಿಸುವ ಆಸ್ಪತ್ರೆಗಳು, ಈ ಅಧಿನಿಯಮದ 8ನೇ ವಿಭಾಗದ (ಇ) ಖಂಡ ಪ್ರಕಾರ ಗರಿಷ್ಠ ಚಿಲ್ಲರೆ ಬೆಲೆ ಲೆಕ್ಕದಲ್ಲಿ ತೆರಿಗೆ ವಸೂಲಿಮಾಡಿದ ಔಷಧಿಗಳನ್ನು ಮಾತ್ರ ಖರೀದಿಸತಕ್ಕದ್ದು ಹಾಗೂ ಇತರ ಲ್ಯಾಬೋರೇಟರಿ ಸ್ಟೋರ್ ಐಟಂಗಳ ಹಾಗೂ ಗ್ರಾಹಕರ ಸಾಮಗ್ರಿಗಳಿಗೆ ಸಂಬಂಧಿಸಿ, ಈ ಅಧಿನಿಯಮದ ಕೆಳಗೆ ನೋಂದಣಿ ಮಾಡಿದ ವ್ಯಾಪಾರಿಗಳಿಂದ ಮಾತ್ರ ಖರೀದಿಸತಕ್ಕದ್ದು.

ಆದರೆ, ಆದಾಯ ತೆರಿಗೆ ಹೊರತುಪಡಿಸುವಿಕೆ ಆದೇಶಗಳನ್ನು ಪರಿಗಣಿಸಿ ಕಮಿಷನರು ನೀಡಿದ ಸರ್ಟಿಫಿಕೇಟಿನ ತಳಹದಿಯಲ್ಲಿ ಮಾತ್ರ 2013 ಮಾರ್ಚ್ 31ರ ವರೆಗಿನ ಕಾಲಾವಧಿಗೆ ಹೊರತುಪಡಿಸುವಿಕೆಯು ಕಾರ್ಯಗತವಾಗುವುದು.

ಅಲ್ಲದೆ, ಅಂತಹ ಧಾರ್ಮಿಕ ಸಂಸ್ಥೆಗಳ ನಡೆಸುವ ಆಸ್ಪತ್ರೆಗಳಿಗೆ ಈ ಅಧಿನಿಯಮದ ಕೆಳಗೆ ನೋಂದಣಿಯನ್ನು ಪಡೆಯುವ ಅಥವಾ ರಿಟರ್ನುಗಳನ್ನು ಫೈಲುಮಾಡುವ ಬಾಧ್ಯತೆ ಇರುವುದಿಲ್ಲ.

(2) 6ನೇ ವಿಭಾಗದಲ್ಲಿ ಅಥವಾ 18ಬಿ ವಿಭಾಗದಲ್ಲಿ ಏನೇ ಒಳಗೊಂಡಿದ್ದರೂ, (1)ನೇ ಉಪ-ವಿಭಾಗಕ್ಕೆ ಒಳಪಡದ ಆಸ್ಪತ್ರೆಗಳನ್ನು, ಈ ಕೆಳಗಿನ ಷರತ್ತುಗಳಿಗೆ ವಿಧೇಯವಾಗಿ, ಅವರು ಔಷಧಿಗಳನ್ನು ಹಾಗೂ ಇತರ ಬಳಕೆ ಸಾಮಗ್ರಿಗಳ ಹಾಗೂ ಅವರು ನಡೆಸುವ ಮಾರಾಟದ ಮೇಲೆ, ಮುಂದಿನ ತೆರಿಗೆ ಬಾಧ್ಯತೆಯಿಂದ ಹೊರತುಪಡಿಸತಕ್ಕದ್ದು.

(i) ಖರೀದಿಸುವ ಎಲ್ಲಾ ಔಷಧಿಗಳ 8ನೇ ವಿಭಾಗದ (ಇ) ಖಂಡ ಪ್ರಕಾರ ಕಾಪೌಂಡ್‌ಮಾಡಿದ ತೆರಿಗೆ ನೀಡುವ ವ್ಯಾಪಾರಿಗಳಿಂದ ಆಗಿದ್ದಲ್ಲಿ;

(ii) ಖರೀದಿಸುವ ಗ್ರಾಹಕರ ಇತರ ಎಲ್ಲಾ ಸಾಮಗ್ರಿಗಳು ಈ ಅಧಿನಿಯಮದ ಕೆಳಗೆ ನೋಂದಣಿ ಮಾಡಿದ ವ್ಯಾಪಾರಿಗಳಿಂದ ಗರಿಷ್ಠ ಚಿಲ್ಲರೆ ಬೆಲೆಗೆ ಆಗಿದ್ದಲ್ಲಿ; ಹಾಗೂ

(iii) ಈ ಹೊರತುಪಡಿಸುವಿಕೆಯ ಪ್ರಯೋಜನವನ್ನು ಅನುಭವಿಸಲು ಅವರು ಪ್ರತಿ ವರ್ಷವೂ ಏಪ್ರಿಲ್ 30ನೇ ದಿನಾಂಕಕ್ಕಿಂತ ಮುಂಚಿತವಾಗಿ ಆಯ್ಕೆಗೆ ಫೈಲುಮಾಡತಕ್ಕದ್ದು.

ಆದರೆ, ಅಂತಹ ಆಸ್ಪತ್ರೆಗಳು, ನಿಗದಿಪಡಿಸಿದ ಅಥವಾ ನಿರ್ಧರಿಸಿದ ಮೊತ್ತ ತೆರಿಗೆಯನ್ನು 2014 ಮಾರ್ಚ್ 31ನೇ ದಿನಾಂಕದಂದು ಅಥವಾ ಅದಕ್ಕೆ ಮುಂಚಿತವಾಗಿ ನೀಡುವುದಾದಲ್ಲಿ, ಅದು ಈ ಅಧಿನಿಯಮದ ಕೆಳಗೆ ಯಾವುದೇ ಜುಲ್ಮಾನೆ ಹಾಗೂ ಬಡ್ಡಿ ಅಥವಾ ಜುಲ್ಮಾನೆಯೋ ಬಡ್ಡಿಯೋ ನೀಡಲು ಬಾಧ್ಯಸ್ಥವಲ್ಲ.”;

(9) 20ಎ ವಿಭಾಗದಲ್ಲಿ, ಅಸ್ತಿತ್ವದಲ್ಲಿರುವ ನಿಬಂಧನೆಯನ್ನು (1)ನೇ ಉಪ-ವಿಭಾಗ ಎಂದು ಅಂಕಿತಗೊಳಿಸತಕ್ಕದ್ದು ಹಾಗೂ ಆ ರೀತಿ ಅಂಕಿತಗೊಳಿಸಿದ (1)ನೇ ಉಪ-ವಿಭಾಗದ ನಂತರ, ಈ ಕೆಳಗಿನ ಉಪ-ವಿಭಾಗವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(2) ಕೇರಳ ಸರ್ಕಾರ ಅಥವಾ ಕೇರಳ ಜಲ ಪ್ರಾಧಿಕಾರ ಅಥವಾ ಸ್ಥಳೀಯಾಡಳಿತ ಸಂಸ್ಥೆಗಳು ನೀಡಿದ ಕರಾರು ಕೆಲಸಗಳಿಗೆ ಸಂಬಂಧಿಸಿ, ಕಮಿಷನರಿಗೆ, ಬರೆದು ದಾಖಲಿಸಿದ ವಿಧಿಸಮೃತ ಹಾಗೂ ಯುಕ್ತ ಕಾರಣಗಳ ಮೇಲೆ ಈ ಅಧಿನಿಯಮದ ಕೆಳಗೆ ನಿರ್ಧರಿಸಿದಂತಹ ವಾರ್ಷಿಕ ರಿಟರ್ನುಗಳನ್ನು ಸಮರ್ಪಿಸುವುದಕ್ಕಿರುವ ದಿನಾಂಕದವರೆಗೆ 8ನೇ ವಿಭಾಗದ ಪ್ರಕಾರ ಆಯ್ಕೆ ಫೈಲ್ ಮಾಡುವುದಕ್ಕಿರುವ ಕಾಲವಿಳಂಬವನ್ನು ಕ್ಷಮಿಸಬಹುದಾಗಿದೆ. ಕಾಲವಿಳಂಬವನ್ನು ಕ್ಷಮಿಸುವುದಕ್ಕಿರುವ ಅರ್ಜಿಯನ್ನು ಆಯ್ಕೆ ನಿರಾಕರಿಸಿಕೊಂಡಿರುವ ತೆರಿಗೆ ನಿರ್ಧರಣೆ ಅಧಿಕಾರಿಯ ಆದೇಶದೊಂದಿಗೆ ಸಮರ್ಪಿಸತಕ್ಕದ್ದು.”;

(10) 25ಬಿ ವಿಭಾಗದ ನಂತರ, ಈ ಕೆಳಗಿನ ವಿಭಾಗವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“25 ‘ಸಿ’ ಪೂರ್ವಭಾವ್ಯ ತೆರಿಗೆಯನ್ನು ನೀಡುವ ವ್ಯಾಪಾರಿಗಳ ತೆರಿಗೆ ನಿರ್ಧರಣೆಗೆ ಸಂಬಂಧಿಸಿದ ಪ್ರತ್ಯೇಕ ನಿಬಂಧನೆ.—11ನೇ ವಿಭಾಗದ (4)ನೇ ಉಪ-ವಿಭಾಗದಲ್ಲಿ ಅಥವಾ 12ನೇ ವಿಭಾಗದ (2)ನೇ ಉಪ-ವಿಭಾಗದಲ್ಲಿ ಏನೇ ಒಳಗೊಂಡಿದ್ದರೂ, 6ನೇ ವಿಭಾಗದ (5)ನೇ ಉಪ-ವಿಭಾಗದಲ್ಲಿ ನಮೂದಿಸಿದ ಷರತ್ತುಗಳನ್ನು ಉಲ್ಲಂಘಿಸಿದುದಕ್ಕೆ ಒಂದು ವ್ಯಾಪಾರಿಗೆ ಪೂರ್ವಭಾವ್ಯ ತೆರಿಗೆಯನ್ನು ಪಾವತಿಸುವುದಕ್ಕಿರುವ ಅರ್ಹತೆಯನ್ನು ನಿಷೇಧಿಸುತ್ತಾ ತೆರಿಗೆ ನಿರ್ಧರಣಾ ಅಧಿಕಾರಿಯು ಯಾವುದೇ ತೆರಿಗೆ ನಿರ್ಧರಣೆಗಿರುವ ಅಥವಾ ಇತರ ಕ್ರಮವನ್ನು ಪ್ರಾರಂಭಿಸಿದಲ್ಲಿ ಅಂತಹ ವ್ಯಾಪಾರಿಗೆ ಆಯಾಯ ಸಂಗತಿಯಂತೆ, ಇನ್‌ಪುಟ್ ಟ್ರಾಕ್ಸ್ ಕ್ರೆಡಿಟ್ ಅಥವಾ ಪ್ರತ್ಯೇಕ ರಿಯಾಯಿತಿಯನ್ನು ಅನುಮತಿಸತಕ್ಕದ್ದು.”;

(11) 30ನೇ ವಿಭಾಗದ, (1)ನೇ ಉಪ-ವಿಭಾಗದಲ್ಲಿ ಈ ಕೆಳಗಿನ ಕ್ಷಿಪ್ರ ನಿಬಂಧನೆಯನ್ನು ಸೇರಿಸತಕ್ಕದ್ದು, ಅದೇನೆಂದರೆ:—

“ಆದರೆ, ಈ ವಿಭಾಗದಲ್ಲಿ ಏನೇ ಒಳಗೊಂಡಿದ್ದರೂ ಯಾವುದೇ ವ್ಯಾಪಾರಿಯು 6ಎ ವಿಭಾಗದ ಕೆಳಗೆ ಹೊರಿಸಬಹುದಾದ ಟರ್ನಾಟವರ್ ತೆರಿಗೆಯ ಯಾವುದೇ ಮೊತ್ತವನ್ನು ವಸೂಲಿಮಾಡತಕ್ಕದ್ದಲ್ಲ.”;

(12) 31ನೇ ವಿಭಾಗದ, (5)ನೇ ಉಪ-ವಿಭಾಗದಲ್ಲಿ “ಹನ್ನೆರಡು ಶೇಕಡಾ ವಾರ್ಷಿಕ ದರದಲ್ಲಿ” ಎಂಬ ಪದಗಳ ಬದಲು “ಹನ್ನೆರಡು ಶೇಕಡಾ ವಾರ್ಷಿಕ ದರದಲ್ಲೂ ವ್ಯಾಪಾರಿಗಳು ಅವರಿಂದ ಸರಕುಗಳನ್ನು ಖರೀದಿಸಿದ ವ್ಯಕ್ತಿಗಳಿಂದ ತೆರಿಗೆಯನ್ನು ವಸೂಲಿಮಾಡಿರುವ ವಿಷಯದಲ್ಲಿ, ಮೂವತ್ತಾರು ಶೇಕಡಾ ವಾರ್ಷಿಕ ದರದಲ್ಲೂ” ಎಂಬ ಪದಗಳನ್ನು ಸೇರಿಸತಕ್ಕದ್ದು;

(13) 42ನೇ ವಿಭಾಗದ, (1)ನೇ ಉಪ-ವಿಭಾಗದಲ್ಲಿ ಅಸ್ತಿತ್ವದಲ್ಲಿರುವ ಕ್ಷಿಪ್ರ ನಿಬಂಧನೆಯ ಬದಲು, ಈ ಕೆಳಗಿನ ಕ್ಷಿಪ್ರ ನಿಬಂಧನೆಯನ್ನು ಸೇರಿಸತಕ್ಕದ್ದು, ಅದೇನೆಂದರೆ:—

“ಮತ್ತೂ ಅಲ್ಲದೆ, ಖಾದಿ ಆಂಡ್ ವಿಲ್ಲೇಜ್ ಇಂಡಸ್ಟ್ರೀಸ್ ಯೂನಿಟುಗಳು, ಮೇಲೆ ಹೇಳಿದ ಸ್ಟೇಟ್‌ಮೆಂಟ್ ಹಾಗೂ ಸರ್ಟಿಫಿಕೇಟಿನ ಬದಲಾಗಿ ಆಡಿಟ್ ಮಾಡಿದ ಅಕೌಂಟುಗಳ ಸ್ಟೇಟ್‌ಮೆಂಟಿನ ಹಾಗೂ ಕೇರಳ ಖಾದಿ ಆಂಡ್ ವಿಲ್ಲೇಜ್ ಇಂಡಸ್ಟ್ರೀಸ್ ಮಂಡಳಿಯು ನೀಡಿದ ಸರ್ಟಿಫಿಕೇಟಿನ ಪ್ರತಿಯನ್ನು ಸಮರ್ಪಿಸತಕ್ಕದ್ದು.”;

(14) 55ನೇ ವಿಭಾಗದಲ್ಲಿ,—

(ಎ) (1)ನೇ ಉಪ-ವಿಭಾಗದಲ್ಲಿ,—

(i) “16ನೇ ವಿಭಾಗದ (3)ನೇ ಉಪ-ವಿಭಾಗ ಅಥವಾ (8)ನೇ ಉಪ-ವಿಭಾಗ ಅಥವಾ (9)ನೇ ಉಪ-ವಿಭಾಗ ಅಥವಾ 19ನೇ ವಿಭಾಗದ (8)ನೇ ಉಪ-ವಿಭಾಗದ ಹೊರತು” ಎಂಬ ಪದಗಳಿಗೂ ಅಂಕಗಳಿಗೂ ಅವರಣಗಳಿಗೂ ಬದಲು, “16ನೇ ವಿಭಾಗ ಅಥವಾ 19ನೇ ವಿಭಾಗ ಅಥವಾ 44ನೇ ವಿಭಾಗದ (8) ಹಾಗೂ (9) ಉಪ-ವಿಭಾಗಗಳು ಅಥವಾ 49ನೇ ವಿಭಾಗ ಅಥವಾ 67ನೇ ವಿಭಾಗ ಅಥವಾ 68ನೇ ವಿಭಾಗ ಅಥವಾ 69ನೇ ವಿಭಾಗ ಅಥವಾ 70ನೇ ವಿಭಾಗ” ಎಂಬ ಪದಗಳನ್ನೂ ಅಂಕಗಳನ್ನೂ ಅವರಣಗಳನ್ನೂ ಸೇರಿಸತಕ್ಕದ್ದು;

(ii) ಒಂದನೇ ಕ್ಷಿಪ್ತ ನಿಬಂಧನೆಯಲ್ಲಿ “48, 49, 67, 69, 70, 70ಎ ಹಾಗೂ 72” ಎಂಬ ಅಂಕಗಳ ಹಾಗೂ ಅಕ್ಷರಗಳ ಬದಲು, “48, 70ಎ ಹಾಗೂ 72” ಎಂಬ ಅಂಕಗಳನ್ನೂ ಅಕ್ಷರಗಳನ್ನೂ ಸೇರಿಸತಕ್ಕದ್ದು;

(iii) 2ನೇ ಕ್ಷಿಪ್ತ ನಿಬಂಧನೆಯ ಬದಲು, ಈ ಕೆಳಗಿನ ಕ್ಷಿಪ್ತ ನಿಬಂಧನೆಯನ್ನು ಸೇರಿಸತಕ್ಕದ್ದು, ಅದೇನೆಂದರೆ:—

“ಮತ್ತೂ ಅಲ್ಲದೆ, 2014ರ ಕೇರಳ ಹಣಕಾಸು ಮಸೂದೆಯ ಪ್ರಭಾವದಿಂದ, 2014 ಏಪ್ರಿಲ್ 1ನೇ ದಿನಾಂಕದಿಂದ ಅಪೀಲು ಸಲ್ಲಿಸಬೇಕಾಗಿರದ ತೆರಿಗೆಯನ್ನು ನಿರ್ಧರಣಾ ಅಧಿಕಾರಿಯ ಒಂದು ಆದೇಶದೊಂದಿಗೆ ಈ ವಿಭಾಗದ ಕೆಳಗೆ ಒಂದು ಅಪೀಲು ಅಸ್ತಿತ್ವದಲ್ಲಿರುವುದಾದಲ್ಲಿ, ಅಂತಹ ಅಪೀಲನ್ನು ಈ ಅಧಿನಿಯಮದ ಕೆಳಗೆ ಸಕ್ಷಮ ಪ್ರಾಧಿಕಾರಕ್ಕೆ ಹಸ್ತಾಂತರಿಸುವುದು ಹಾಗೂ ಅಂತಹ ಪ್ರಾಧಿಕಾರವು ಅದರ ಮುಂದೆ ಫೈಲು ಮಾಡಲ್ಪಟ್ಟ ಒಂದು ಅಪೀಲು ಎಂಬಂತೆ ಅದನ್ನು ಪರಿಗಣಿಸತಕ್ಕದ್ದು.”;

(ಬಿ) (5)ನೇ ಉಪ-ವಿಭಾಗದಲ್ಲಿ, ಅಸ್ತಿತ್ವದಲ್ಲಿರುವ ಕ್ಷಿಪ್ತ ನಿಬಂಧನೆಯ ಬದಲು, ಈ ಕೆಳಗಿನ ಕ್ಷಿಪ್ತ ನಿಬಂಧನೆಯನ್ನು ಸೇರಿಸತಕ್ಕದ್ದು, ಅದೇನೆಂದರೆ:—

“ಆದರೆ, ಒಂದು ಕೇಸ್ ರಿಮಾಂಡ್ ಮಾಡುವುದಕ್ಕಿರುವ ಡೆಪ್ಯೂಟಿ ಕಮಿಷನರ (ಅಪೀಲುಗಳು) ಅಧಿಕಾರವು ಎಕ್ಸ್‌ಪಾರ್ಟ್ ಆದೇಶಗಳಿಗೆ ಮಾತ್ರವಾಗಿ ಪರಿಮಿತವಾಗಿರುವುದು.”;

(15) 57ನೇ ವಿಭಾಗದ (3)ನೇ ಉಪ-ವಿಭಾಗಕ್ಕೆ ಈ ಕೆಳಗಿನ ಕ್ಷಿಪ್ತ ನಿಬಂಧನೆಯನ್ನು ಸೇರಿಸತಕ್ಕದ್ದು, ಅದೇನೆಂದರೆ:—

“ಆದರೆ, ಒಂದು ಕೇಸ್ ರಿಮಾಂಡ್ ಮಾಡುವುದಕ್ಕಿರುವ ಡೆಪ್ಯೂಟಿ ಕಮಿಷನರ ಅಧಿಕಾರವು ಎಕ್ಸ್‌ಪಾರ್ಟ್ ಆದೇಶಗಳಿಗೆ ಮಾತ್ರವಾಗಿ ಪರಿಮಿತವಾಗಿರುವುದು.”;

ಈ ಜದಡ ಪುಕಾರ ತೆರಿಗೆ ನೀಡುವುದಕ್ಕೆ ಆಯ್ಕೆಮಾಡುವ ವ್ಯಾಪಾರಿಯ ಹಿಂದಿನ ವರ್ಷದ ಮೊತ್ತ ಟರ್ನೋವರ್ಸ್	ಹಿಂದಿನ ವರ್ಷ ನೀಡಿದ ಅಥವಾ ನೀಡಬೇಕಾದ ತೆರಿಗೆಯ ಎಷ್ಟು ಶೇಕಡಾವಾಗಿದೆ ಆಯ್ಕೆ ವರ್ಷದಲ್ಲಿ ನೀಡಬೇಕಾದಂತಹ ಕಾಂಪೌಂಡ್ ಮಾಡಿದ ತೆರಿಗೆ	ಕಾಂಪೌಂಡ್ ಮಾಡಿದ ತೆರಿಗೆಯಾಗಿ ನೀಡಬೇಕಾದಂತಹ ಹಿಂದಿನ ವರ್ಷದ ಆಪ್ಷನ್‌ನಲ್ಲಿ ಒಳಪಡುವ ಸರಕುಗಳ ರಾಜ್ಯದೊಳಗಿನ ಮಾರಾಟಕ್ಕೆ ಸಂಬಂಧಿಸಿ ಮಾರಾಟದ ಶೇಕಡಾ
ಒಟ್ಟು ವ್ಯಾಪಾರಿಯ ಈ ಖಂಡ ಪ್ರಕಾರ ಕಳೆದ ಐದು ವರ್ಷಗಳಲ್ಲಿ ನಿರಂತರವಾಗಿ ಕಾಂಪೌಂಡ್‌ಮಾಡಿದ ತೆರಿಗೆ ಪಾವತಿಸಿದ್ದಲ್ಲಿ	ಒಟ್ಟು ವ್ಯಾಪಾರಿಯ ಈ ಖಂಡ ಪ್ರಕಾರ ಕಳೆದ ಮೂರು ವರ್ಷಗಳಲ್ಲಿ ನಿರಂತರವಾಗಿ ಕಾಂಪೌಂಡ್‌ಮಾಡಿದ ತೆರಿಗೆ ಪಾವತಿಸಿದ್ದಲ್ಲಿ	ಒಟ್ಟು ವ್ಯಾಪಾರಿಯ ಒಟ್ಟು ವ್ಯಾಪಾರಿಯ ಈ ಖಂಡ ಪ್ರಕಾರ ಕಳೆದ ಐದು ವರ್ಷಗಳಲ್ಲಿ ನಿರಂತರವಾಗಿ ಕಾಂಪೌಂಡ್‌ಮಾಡಿದ ತೆರಿಗೆ ಪಾವತಿಸಿದ್ದಲ್ಲಿ
ಹತ್ತು ಲಕ್ಷ ರೂಪಾಯಿ ಗಿಂತ ಹೆಚ್ಚು ಹಾಗೂ ನಲ್ವತ್ತು ಲಕ್ಷ ರೂಪಾಯಿಯವರೆಗೆ	103 104 105	1.03 1.04 1.05
ನಲ್ವತ್ತು ಲಕ್ಷ ರೂಪಾಯಿ ಗಿಂತ ಹೆಚ್ಚು ಹಾಗೂ ಒಂದು ಕೋಟಿ ರೂಪಾಯಿಯವರೆಗೆ	109 112 115	1.09 1.12 1.15
ಒಂದು ಕೋಟಿ ರೂಪಾಯಿ ಹಾಗೂ ಅದಕ್ಕಿಂತ ಹೆಚ್ಚು	115 120 125	1.15 1.20 1.25";

(16) 67ನೇ ವಿಭಾಗದಲ್ಲಿ, ಅಸ್ತಿತ್ವದಲ್ಲಿರುವ ಕ್ಲಿಪ್ಪ ನಿಬಂಧನೆಯ ಬದಲು, ಈ ಕೆಳಗಿನ ಕ್ಲಿಪ್ಪ ನಿಬಂಧನೆಯನ್ನು ಸೇರಿಸತಕ್ಕದ್ದು, ಅದೇನೆಂದರೆ:—

“ಆದರೆ, ಮೇಲಿನ (ಸಿ) ಐಟಂನ ವಿಷಯದಲ್ಲಿ, ಅತಿ ಕಡಿಮೆ ಜುಲ್ಮಾನೆಯಾದ ಸಾವಿರ ರೂಪಾಯಿಯನ್ನು ಪಾವತಿಸಲು ನಿರ್ದೇಶಿಸತಕ್ಕದ್ದು.”;

(17) ಅನುಸೂಚಿಗಳಲ್ಲಿ,—

(ಎ) ಒಂದನೇ ಅನುಸೂಚಿಯಲ್ಲಿ,—

(i) ಕ್ರಮನಂಬ್ರ 4ಎಯಲ್ಲಿ (2)ನೇ ಐಟಂ ಹಾಗೂ ಅದರದುರಿನ (2) ಹಾಗೂ (3) ಕಾಲಂಗಳಲ್ಲಿನ ನಮೂದನೆಗಳನ್ನು ಬಿಟ್ಟುಬಿಡತಕ್ಕದ್ದು;

(ii) ಕ್ರಮನಂಬ್ರ 18 ಹಾಗೂ ಅದರದುರಿನ (2) ಹಾಗೂ (3)ನೇ ಕಾಲಂಗಳಲ್ಲಿನ ನಮೂದನೆಗಳ ನಂತರ, ಈ ಕೆಳಗಿನ ಕ್ರಮನಂಬ್ರ ಹಾಗೂ ನಮೂದನೆಗಳನ್ನು ಯಥಾಕ್ರಮ ಸೇರಿಸತಕ್ಕದ್ದು, ಅದೇನೆಂದರೆ:—

“18ಎ. ಹಿಟ್ಟು, ರವೆ

(1) ಗೋದಿ ಅಥವಾ ಮೆಸ್‌ಲಿನ್ ಹಿಟ್ಟು 1101.00.00

(2) ಮೈದಾ \*\*\*\*;

(3) ರವೆ \*\*\*\*;

(iii) ಕ್ರಮ ನಂಬ್ರ 35ಎ ಯ (2)ನೇ ಕಾಲಂನ ನಮೂದನೆಯಲ್ಲಿ “ಪೇಪರ್ ಕವರುಗಳು” ಎಂಬ ಪದಗಳ ಬದಲು, “ಪೇಪರ್ ಕವರುಗಳು ಹಾಗೂ ಪೇಪರ್ ಕಪ್ಪುಗಳು” ಎಂಬ ಪದಗಳನ್ನು ಸೇರಿಸತಕ್ಕದ್ದು;

(iv) ಕ್ರಮನಂಬ್ರ 42ರಲ್ಲಿ ಅದರದುರಿನ (2)ನೇ ಕಾಲಂನ ನಮೂದನೆಯ ಬದಲು, ಈ ಕೆಳಗಿನ ನಮೂದನೆ ಹಾಗೂ ಟಿಪ್ಪಣಿಯನ್ನು ಸೇರಿಸತಕ್ಕದ್ದು, ಅದೇನೆಂದರೆ:—

“ಅಧಿಕೃತ ರೇಷನ್ ವ್ಯಾಪಾರಿಗಳ ಮೂಲಕ ಮಾರಲು ಕೇಂದ್ರ/ರಾಜ್ಯ ಸರಕಾರಿ ಡಿಪೋಗಳಿಂದ ನೀಡುವ ಅಥವಾ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ ಮಾರುವ ಅಕ್ಕಿ.

ಟಿಪ್ಪಣಿ.—ಈ ನಮೂದನೆಯು 2005 ಏಪ್ರಿಲ್ 1ನೇ ದಿನಾಂಕದಂದು ಪ್ರಾಬಲ್ಯಕ್ಕೆ ಬಂದಿರುವುದಾಗಿ ಭಾವಿಸತಕ್ಕದ್ದು.”;

(v) ಕ್ರಮನಂಬ್ರ 42ಎ ಹಾಗೂ ಅದರದರಿನ (2) ಹಾಗೂ (3) ಕಾಲಗಳಲ್ಲಿನ ನಮೂದನೆಗಳ ನಂತರ, ಈ ಕೆಳಗಿನ ಕ್ರಮನಂಬ್ರ ಹಾಗೂ ನಮೂದನೆಗಳನ್ನು ಯಥಾಕ್ರಮ ಸೇರಿಸತಕ್ಕದ್ದು, ಅದೇನೆಂದರೆ:—

“42ಬಿ. ರೈಸ್ ಬ್ರಾನ್ ಆಯಿಲ್ \*\*\*”;

(vi) ಕ್ರಮನಂಬ್ರ 54 ಹಾಗೂ ಅದರದರಿನ (2) ಹಾಗೂ (3) ಕಾಲಗಳಲ್ಲಿನ ನಮೂದನೆಗಳ ನಂತರ, ಈ ಕೆಳಗಿನ ಕ್ರಮನಂಬ್ರ ಹಾಗೂ ನಮೂದನೆಗಳನ್ನು ಯಥಾಕ್ರಮ ಸೇರಿಸತಕ್ಕದ್ದು, ಅದೇನೆಂದರೆ:—

“54ಎ. ನುಚ್ಚು ಗೋಧಿಯನ್ನೊಳಗೊಂಡ ಗೋದಿ 1001”;

(ಬಿ) ಎರಡನೇ ಅನುಸೂಚಿಯಲ್ಲಿ,—

(i) ಕ್ರಮನಂಬ್ರ 2ಬಿ ಹಾಗೂ ಅದರದರಿನ (2) ಹಾಗೂ (3) ಕಾಲಗಳಲ್ಲಿನ ನಮೂದನೆಗಳ ಬದಲು, ಈ ಕೆಳಗಿನ ಕ್ರಮನಂಬ್ರ ಹಾಗೂ ನಮೂದನೆಗಳನ್ನು ಯಥಾಕ್ರಮ ಸೇರಿಸತಕ್ಕದ್ದು, ಅದೇನೆಂದರೆ:—

“2ಬಿ. ಒಣ ಮೆಣಸು 0904.20.10”;

(ii) ಕ್ರಮನಂಬ್ರ 2ಸಿ ಹಾಗೂ ಅದರದರಿನ (2) ಹಾಗೂ (3)ನೇ ಕಾಲಗಳಲ್ಲಿನ ನಮೂದನೆಗಳ ಬದಲು, ಈ ಕೆಳಗಿನ ಕ್ರಮನಂಬ್ರ ಹಾಗೂ ನಮೂದನೆಗಳನ್ನು ಯಥಾಕ್ರಮ ಸೇರಿಸತಕ್ಕದ್ದು, ಅದೇನೆಂದರೆ:—

“2ಸಿ. ಒಂದನೇ ಅನುಸೂಚಿಯಲ್ಲಿ ಪ್ರತ್ಯೇಕವಾಗಿ ನಿರ್ದಿಷ್ಟಪಡಿಸಿದ ಧಾನ್ಯದ ಹಿಟ್ಟು

(1) ಸಣ್ಣ ಗೋದಿಯ ಹಿಟ್ಟು 1102.10.00

(2) ಜೋಳ (ಧಾನ್ಯದ ಹಿಟ್ಟು) 1102.20.00

(3) ಅಕ್ಕಿ ಹಿಟ್ಟು (ಪುಟ್ಟು ಹುಡಿಯೂ ಇತರೆ) 1102.30.00

(4) ಇತರ ಧಾನ್ಯದ ಹಿಟ್ಟುಗಳು 1102.90.00”;

(iiಎ) ಕ್ರಮನಂಬ್ರ 2ಸಿ ಹಾಗೂ ಅದರೆದುರಿನ (2) ಹಾಗೂ (3) ಕಾಲಂಗಳಲ್ಲಿನ ನಮೂದನೆಗಳ ಬದಲು, ಈ ಕೆಳಗಿನ ಕ್ರಮನಂಬ್ರ ಹಾಗೂ ನಮೂದನೆಗಳನ್ನು ಯಥಾಕ್ರಮ ಸೇರಿಸತಕ್ಕದ್ದು, ಅದೇನೆಂದರೆ:—

“2ಡಿ. ತೆಂಗಿನ ಎಣ್ಣೆ ಉಪಯೋಗಿಸಿ ನಿರ್ಮಿಸಿದ \*\*\*”;  
ವಾಷಿಂಗ್ ಸೋಪ್ ಬಾರುಗಳು ಹಾಗೂ  
ಕೇಕ್ಕುಗಳು

(iii) ಕ್ರಮನಂಬ್ರ 5ಎ ಹಾಗೂ ಅದರೆದುರಿನ (2) ಹಾಗೂ (3)ನೇ ಕಾಲಂಗಳಲ್ಲಿನ ನಮೂದನೆಗಳ ಬದಲು, ಈ ಕೆಳಗಿನ ಕ್ರಮನಂಬ್ರ ಹಾಗೂ ನಮೂದನೆಗಳನ್ನು ಯಥಾಕ್ರಮ ಸೇರಿಸತಕ್ಕದ್ದು, ಅದೇನೆಂದರೆ:—

“5ಬಿ. ಉದ್ದಿನ ಹಿಟ್ಟು \*\*\*”;

(iv) ಕ್ರಮನಂಬ್ರ 7 ಹಾಗೂ ಅದರೆದುರಿನ (2) ಹಾಗೂ (3)ನೇ ಕಾಲಂಗಳಲ್ಲಿನ ನಮೂದನೆಗಳನ್ನು ಬಿಟ್ಟುಬಿಡತಕ್ಕದ್ದು;

(ಸಿ) ಮೂರನೇ ಅನುಸೂಚಿಯಲ್ಲಿ,—

(i) ಕ್ರಮನಂಬ್ರ 3ರಲ್ಲಿ (1)ನೇ ಐಟಂನ (ಜೆ) ಉಪ-ಐಟಂ ಹಾಗೂ ಅದರೆದುರಿನ (2) ಹಾಗೂ (3)ನೇ ಕಾಲಂಗಳಲ್ಲಿನ ನಮೂದನೆಗಳನ್ನು ಬಿಟ್ಟುಬಿಡತಕ್ಕದ್ದು.

(ii) ಕ್ರಮನಂಬ್ರ 7 ಹಾಗೂ ಅದರೆದುರಿನ (2) ಹಾಗೂ (3)ನೇ ಕಾಲಂಗಳಲ್ಲಿನ ನಮೂದನೆಗಳ ನಂತರ, ಈ ಕೆಳಗಿನ ಕ್ರಮನಂಬ್ರ ಹಾಗೂ ನಮೂದನೆಗಳನ್ನು ಯಥಾಕ್ರಮ ಸೇರಿಸತಕ್ಕದ್ದು, ಅದೇನೆಂದರೆ:—

“8. ಕೇಕ್ಕುಗಳು ಹಲ್‌ವಾ, ಮಿಸ್‌ಚರ್, ಲಾಡು, \*\*\*”;  
ಜಿಲೇಬಿಯಂತಹ ಬೇಕರಿ ಉತ್ಪನ್ನಗಳು

(iii) ಕ್ರಮ ನಂಬ್ರ 30ಎಯಲ್ಲಿ (2)ನೇ ಕಾಲಂನ ನಮೂದನೆಯಲ್ಲಿ “ಬಾರ್ ಅಟಾಚ್ಡ್ ಹೋಟೆಲುಗಳಲ್ಲಿ ಹಾಗೂ ಸ್ಟಾರ್ ಹೋಟೆಲುಗಳಲ್ಲಿ” ಎಂಬ ಪದಗಳ ಬದಲು, “ಫೈವ್ ಸ್ಟಾರ್ ಹೋಟೆಲುಗಳಲ್ಲಿ” ಎಂಬ ಪದಗಳನ್ನು ಸೇರಿಸತಕ್ಕದ್ದು;

(iv) ಕ್ರಮನಂಬ್ರ 36ರಲ್ಲಿ (27)ನೇ ಐಟಂಗೆ ಈ ಕೆಳಗಿನ ಟಿಪ್ಪಣಿ ಹಾಗೂ ಕ್ಲಿಪ್ಪೆ ನಿಬಂಧನೆಯನ್ನು ಸೇರಿಸತಕ್ಕದ್ದು, ಅದೇನೆಂದರೆ:—



ಟಿಪ್ಪಣಿ.—ಈ ನಮೂದನೆಯು 2009 ನವೆಂಬರ್ 13ನೇ ದಿನಾಂಕ ಪ್ರಾಬಲ್ಯಕ್ಕೆ ಬಂದಿರುವುದಾಗಿ ಭಾವಿಸತಕ್ಕದ್ದು.

ಆದರೆ, 2009 ನವೆಂಬರ್ 13ನೇ ದಿನಾಂಕದಿಂದ 2012 ಮಾರ್ಚ್ 31ನೇ ದಿನಾಂಕದ ವರೆಗಿನ ಕಾಲಾವಧಿಯಲ್ಲಿ ಸಂಗ್ರಹಿಸಿದ ಯಾವುದೇ ತೆರಿಗೆ ಇದ್ದಲ್ಲಿ ಅದನ್ನು ಮರುಪಾವತಿ ಮಾಡತಕ್ಕದ್ದಲ್ಲ.

(v) ಕ್ರಮನಂಬ್ರ 37 ಹಾಗೂ ಅದರೊಂದಿಗಿನ (2) ಹಾಗೂ (3)ನೇ ಕಾಲಂಗಳಲ್ಲಿನ ನಮೂದನೆಗಳ ನಂತರ, ಈ ಕೆಳಗಿನ ಕ್ರಮನಂಬ್ರ ಹಾಗೂ ನಮೂದನೆಗಳನ್ನು ಯಥಾಕ್ರಮ ಸೇರಿಸತಕ್ಕದ್ದು, ಅದೇನೆಂದರೆ:—

“38. ಖಾದ್ಯ ಎಣ್ಣೆಗಳು

(1) ಸೋಯಾಬೀನ್ ಎಣ್ಣೆ	1507.90.10
(2) ನೆಲಗಡಲೆ ಎಣ್ಣೆ	1508.90.91
(3) ಒಲೀವ್ ಎಣ್ಣೆ	1509.90.10
(4) ಪಾಂ ಎಣ್ಣೆ	
(ಎ) ಶುದ್ಧೀಕರಿಸಿ, ಬ್ಲೀಚ್‌ಮಾಡಿದ ಡಿಯೋಡರೈಸ್ ಮಾಡಿದ ಪಾಂ ಎಣ್ಣೆ	1511.90.10
(ಬಿ) ಶುದ್ಧೀಕರಿಸಿ, ಬ್ಲೀಚ್‌ಮಾಡಿದ ಡಿಯೋಡರೈಸ್ ಮಾಡಿದ ಪಾಮೋಲೀನ್	1511.90.20
(5) ಸನ್‌ಫ್ಲವರ್ ಎಣ್ಣೆ	1512.19.10
(6) ಸಫೋಲ ಎಣ್ಣೆ	1512.19.30
(7) ಹತ್ತಿ ಎಣ್ಣೆ	1512.29.10
(8) ಬಬಾಸು ಎಣ್ಣೆ	1512.29.20
(9) ಶುದ್ಧೀಕರಿಸಿದ ಕೋಯ್‌ಸಾ ಎಣ್ಣೆ	1514.19.10
(10) ಶುದ್ಧೀಕರಿಸಿದ ರಾಪ್‌ಸೀಡ್ ಆಯಿಲ್	1514.19.20

- (11) ಶುದ್ಧೀಕರಿಸಿದ ಸಾಸಿವೆ ಎಣ್ಣೆ 1514.99.20
- (12) ಲಿನ್‌ಸೀಡ್ ಆಯಿಲ್ 1515.19.10
- (13) ಜೋಳದ ಎಣ್ಣೆ 1515.29.10
- (14) ಹರಳೆಣ್ಣೆ 1515.30.10
- (15) ಎಳ್ಳೆಣ್ಣೆ 1515.50.91
- (16) ಖಾದ್ಯ ಯೋಗ್ಯ ಗುಣಮಟ್ಟದ ನಿಶ್ಚಿತ ಸಸ್ಯ  
ಎಣ್ಣೆಗಳು ಅದೇನೆಂದರೆ  
ಮ್ಯಾಂಗೋ ಕರ್ನಲ್ ಆಯಿಲ್, ಮಹುವ  
ಆಯಿಲ್ 1515.90.40
- (17) ಖಾದ್ಯ ಯೋಗ್ಯವಾದ ಇತರ ಎಣ್ಣೆಗಳು 1515.90.91
- (18) ಪೂರ್ಣವಾಗಿ ಅಥವಾ ಭಾಗಶಃ ಹೈಡ್ರಜನೇಟ್  
ಮಾಡಿದ ಇತರ ಸಸ್ಯ ಎಣ್ಣೆಗಳು
- (ಎ) ಹತ್ತಿ ಎಣ್ಣೆ 1516.20.11
- (ಬಿ) ನೆಲಗಡಲೆ ಎಣ್ಣೆ 1516.20.21
- (ಸಿ) ಹರಳೆಣ್ಣೆ 1516.20.31
- (ಡಿ) ವನಸ್ಪತಿಯೂ ಒಳಗೊಂಡು ಇತರೆ 1516.20.91
- (19) ಎಚ್.ಎಸ್.ಎನ್. ಶೀರ್ಷಿಕೆಯ ನಂ. 1516ರ  
ಹೊರತಾದ ಖಾದ್ಯ ಯೋಗ್ಯವಾದ ಸಸ್ಯ ಎಣ್ಣೆಗಳು
- (ಎ) ಲಿನ್‌ಸೀಡ್ ಆಯಿಲ್ 1518.00.11
- (ಬಿ) ಡಿಹೈಡ್ರೇಟ್ ಮಾಡಿದ ಹರಳೆಣ್ಣೆ 1518.00.21
- (ಸಿ) ಖಾದ್ಯ ಯೋಗ್ಯವಾದ ಗ್ರೇಡಿನ ಇತರ  
ಸಸ್ಯ ಎಣ್ಣೆಗಳು 1518.00.31
- (20) ಪಾರ್ಮಾಕರ್ನಲ್ ಎಣ್ಣೆ 1513.21.10”;

(vi) ಕ್ರಮನಂಬ್ರ 69ರಲ್ಲಿ, (27)ನೇ ಐಟಂನ್ನು ಹಾಗೂ ಅದರದುರಿನ (2) ಹಾಗೂ (3)ನೇ ಕಾಲಂಗಳಲ್ಲಿನ ನಮೂದನೆಗಳನ್ನು ಬಿಟ್ಟುಬಿಡತಕ್ಕದ್ದು;

(vii) ಕ್ರಮನಂಬ್ರ 79ಎಯಲ್ಲಿ, ಅದರದುರಿನ (2) ಹಾಗೂ (3)ನೇ ಕಾಲಂಗಳಲ್ಲಿನ ನಮೂದನೆಗಳ ಬದಲು, ಈ ಕೆಳಗಿನ ನಮೂದನೆಗಳನ್ನು ಯಥಾಕ್ರಮ ಸೇರಿಸತಕ್ಕದ್ದು, ಅದೇನೆಂದರೆ:—

“ಪ್ರಕಾಶದ ಸಂಪನ್ಮೂಲವಾಗಿ ಎಲ್.ಇ.ಡಿ. \*\*\*”;  
ಉಪಯೋಗಿಸುವ ಎಲ್ಲಾ ರೀತಿಯ ದೀಪಗಳು

(viii) ಕ್ರಮನಂಬ್ರ 82ಎ ಹಾಗೂ ಅದರದುರಿನ (2) ಹಾಗೂ (3)ನೇ ಕಾಲಂಗಳಲ್ಲಿನ ನಮೂದನೆಗಳನ್ನು ಬಿಟ್ಟುಬಿಡತಕ್ಕದ್ದು.”;

(ix) ಕ್ರಮನಂಬ್ರ 93ರಲ್ಲಿ, (1)ನೇ ಐಟಂನ (ಸಿ) ಉಪ-ಐಟಂಗೆ, ಈ ಕೆಳಗಿನ ಟಿಪ್ಪಣಿಯನ್ನು ಸೇರಿಸತಕ್ಕದ್ದು, ಅದೇನೆಂದರೆ:—

“ಟಿಪ್ಪಣಿ.—ಈ ನಮೂದನೆಯು 2005 ಏಪ್ರಿಲ್ 1ನೇ ದಿನಾಂಕದಂದು ಜಾರಿಗೆ ಬಂದಿರುವುದಾಗಿ ಭಾವಿಸತಕ್ಕದ್ದು.”;

(x) 98ಎ ನಮೂದನೆಗೆ, ಈ ಕೆಳಗಿನ ಟಿಪ್ಪಣಿಗಳನ್ನು ಸೇರಿಸತಕ್ಕದ್ದು, ಅದೇನೆಂದರೆ:—

“ಟಿಪ್ಪಣಿ 1.—ಇಂಡ್ಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಹಾಗೂ ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಹಾಗೂ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಹಾಗೂ ಅದರ ಏಜನ್ಸಿಗಳು ನಡೆಸುವ ಮನೆಬಳಕೆ ಎಲ್.ಪಿ.ಜಿ.ಯ ಮಾರಾಟಕ್ಕೆ, ಅಂತಹ ಕಾರ್ಪೊರೇಷನ್‌ಗಳಿಗೆ ಕೇಂದ್ರ ಸರಕಾರವು ಅನುಮತಿಸುವ ಹಾಗೂ ಪ್ರಸ್ತುತ ಕಾರ್ಪೊರೇಷನ್‌ಗಳಿಂದ ಹಾಗೂ ಏಜನ್ಸಿಗಳಿಂದ ಅದರ ಮಾರಾಟ ವೇಳೆಯಲ್ಲಿ ಫಲಾನುಭವಿಗಳಿಗೆ ನೀಡುವ ಸಬ್ಸಿಡಿಯ ಮೇಲೆ ಯಾವುದೇ ತೆರಿಗೆಯನ್ನು ಹೊರಿಸತಕ್ಕದ್ದಲ್ಲ;

ಟಿಪ್ಪಣಿ 2.—ಇದು 2014 ಜನವರಿ 1ನೇ ದಿನಾಂಕದಂದು ಜಾರಿಗೆ ಬಂದಿರುವುದಾಗಿ ಭಾವಿಸತಕ್ಕದ್ದು.”;

(ಡಿ) ಲಿಸ್ಟ್ ಎಯಲ್ಲಿ, ಕ್ರಮನಂಬ್ರ 135 ಎ ಹಾಗೂ ಅದರೊಂದಿಗೆ (2) ಹಾಗೂ (3)ನೇ ಕಾಲಂಗಳಲ್ಲಿನ ನಮೂದನೆಗಳ ನಂತರ, ಈ ಕೆಳಗಿನ ಕ್ರಮನಂಬ್ರ ಹಾಗೂ ನಮೂದನೆಗಳನ್ನು ಯಥಾಕ್ರಮ ಸೇರಿಸತಕ್ಕದ್ದು, ಅದೇನೆಂದರೆ:—

“135 ಬಿ. ರಬ್ಬರ್ ಸ್ಟೇ ಆಯಿಲ್ \*\*\*”;

11. 2013ರ 29ನೇ ಅಧಿನಿಯಮದ ತಿದ್ದುಪಡಿ.—2013ರ ಕೇರಳ ಆರ್ಥಿಕ ಅಧಿನಿಯಮದಲ್ಲಿ (2013ರ 29), 11ನೇ ವಿಭಾಗದಲ್ಲಿ,—

(1) (1)ನೇ ಉಪ-ವಿಭಾಗದಲ್ಲಿ, “ಡೈನಿಂಗ್ ಹಾಲುಗಳು ಒಳಗೊಂಡು” ಎಂಬ ಪದಗಳನ್ನು ಬಿಟ್ಟುಬಿಡತಕ್ಕದ್ದು;

(2) (2)ನೇ ಉಪ-ವಿಭಾಗಕ್ಕೆ ಈ ಕೆಳಗಿನ ಕ್ಲಿಪ್ಪ ನಿಬಂಧನೆಯನ್ನು ಸೇರಿಸತಕ್ಕದ್ದು, ಅದೇನೆಂದರೆ:—

“ಆದರೆ, ಒಂದೇ ದಂಪತಿಯರಿಗೆ ಸಂಬಂಧಿಸಿದ ಮದುವೆಗೆ ಹಾಗೂ ಅದಕ್ಕೆ ಸಂಬಂಧಿಸಿದ ಸಮಾರಂಭಗಳ ಮೇಲೆ ಒಮ್ಮೆಲೆ ಮಾತ್ರ ಸೆಸ್ಸನ್ನು ಹೊರಿಸತಕ್ಕದ್ದು.”.